

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್

(ಕರ್ನಾಟಕ ಸರ್ಕಾರದ ಅಧೀನ ಉದ್ಯಮ)

ಮೈಸೂರು - 570015

ISO 9001 : 2015 ಮತ್ತು ISO 14001 : 2015 ಪ್ರಮಾಣೀಕೃತ ಕಂಪನಿ

(ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ ವಿಜೇತ ಕಂಪನಿ)

**74 ನೇ ವಾರ್ಷಿಕ ವರದಿ
2019 - 20**

**74th ANNUAL REPORT
2019 - 20**

MYSORE PAINTS & VARNISH LIMITED

(A Govt. of Karnataka Undertaking)

Mysuru - 570 015

An ISO 9001 : 2015 and ISO 14001: 2015 Certified Company

(Chief Minister Ratna Award Company)

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಅಖಿಟೆಡ್

ಮೈಸೂರು

ಆಡಳಿತ ಮಂಡಳಿ

ಶ್ರೀ ಗೌರವ ಗುಪ್ತ, ಭಾ.ಆ.ಸೇ.

ಮಾನ್ಯ ಅಧ್ಯಕ್ಷರು, ಎಂಪಿವಿಎಲ್
ಹಾಗೂ

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಡಾ. ಚಂದ್ರಶೇಖರ ದೊಡ್ಡಮನಿ

ವ್ಯವಸ್ಥಾಪಕ ನಿರ್ದೇಶಕರು

ಶ್ರೀಮತಿ ಎನ್.ಆರ್. ಜಗನ್ಮತ

ನಿರ್ದೇಶಕರು

ಸರ್ಕಾರದ ವಿಶೇಷ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಶ್ರೀಮತಿ ಹೆಚ್.ಎ. ಶೋಭ

ನಿರ್ದೇಶಕರು

ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ

ಆಡಿಟರುಗಳು :

ಮೆ|| ಎಲ್.ಆರ್. ಪ್ರಕಾಶ್ & ಕಂಪನಿ

ಚಾರ್ಟೆಡ್ ಅಕೌಂಟೆಂಟ್ಸ್, ಮೈಸೂರು

ಕಾಸ್ಟ್ ಆಡಿಟರುಗಳು :

ಮೆ|| ಶ್ರೀ ಆರ್. ಪುರುಷೋತ್ತಮನ್

ಕಾಸ್ಟ್ ಅಕೌಂಟೆಂಟ್ಸ್, ಮೈಸೂರು

ಬ್ಯಾಂಕರುಗಳು :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಮಾರ್ಕೆಟ್ ಶಾಖೆ, ಮೈಸೂರು

ಕಾನೂನು ಸಲಹೆಗಾರರು :

1. ಶ್ರೀ ಎ. ಸಿ. ನರೇಂದ್ರ

ವಕೀಲರು, ಮೈಸೂರು

2. ಶ್ರೀ ಎಂ.ಆರ್. ಸೂರ್ಯಕುಮಾರ್

ವಕೀಲರು, ಮೈಸೂರು

ಕಂಪನಿ ಕಾರ್ಯದರ್ಶಿಗಳು :

ಶ್ರೀ ಎನ್. ರಾಜೇಶ್

ಪ್ರಾಕ್ಟೀಸಿಂಗ್ ಕಂಪನಿ ಕಾರ್ಯದರ್ಶಿಗಳು

ಮೈಸೂರು

ಆಡಳಿತ ಕಛೇರಿ ಮತ್ತು ಕಾರ್ಖಾನೆ

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಅಮಿಟೆಡ್

ಹೊಸ ಬನ್ನಿಮಂಟಪ ಬಡಾವಣೆ, ಮೈಸೂರು - 570 015

ದೂರವಾಣಿ : 0821-2493831, 2497469, 2492396

E-mail : admin-mpvl@karnataka.gov.in

ವೆಬ್‌ಸೈಟ್ : www.mysorepaints.karnataka.gov.in

CIN No. : U51434KA1947SGC000503

ಮಾರಾಟ ಮಳಿಗೆಗಳು

ಮೈಸೂರು

ನಂ. 21, ಧನ್ವಂತರಿ ರಸ್ತೆ

ಮೈಸೂರು - 570 001

ದೂರವಾಣಿ : 0821-2429138

ಮಧುರೈ

ನಂ. 69 (ಮಹಡಿ)

ಸೌತ್‌ಮಾಸಿ ಸ್ಟ್ರೀಟ್, ಮಧುರೈ - 625 001

ದೂರವಾಣಿ : 0452 - 2744671

ಪ್ರಾದೇಶಿಕ ಕಛೇರಿ

ಬೆಂಗಳೂರು

ಬಿ.ಎಂ.ಟಿ.ಸಿ. ಬಿಲ್ಡಿಂಗ್, ವಿಟಿಪಿಸಿ ಪ್ರಾಂಗಣ

ಕೆ.ಹೆಚ್. ರೋಡ್, ಬೆಂಗಳೂರು - 560052

ದೂರವಾಣಿ : 080-22236608

ಮೈಸೂರು ಪೇಂಟ್ಸ್‌ ಅಂಡ್ ವಾರ್ನಿಷ್ ಅಖಿಟೇಟ್

ಮೈಸೂರು - 15

ನೋಟೀಸು

ಕಂಪನಿಯ ಸದಸ್ಯರುಗಳ 74ನೇ ವಾರ್ಷಿಕ ಸಭೆಯು ಈ ಕೆಳಗಿನ ಕಾರ್ಯಕಲಾಪಗಳನ್ನು ನಡೆಸುವ ಸಲುವಾಗಿ ಕಂಪನಿಯ ನೊಂದಾಯಿತ ಕಛೇರಿಯಲ್ಲಿ ಶುಕ್ರವಾರ 25ನೇ ಸೆಪ್ಟೆಂಬರ್ 2020 ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆಯೆಂದು ಈ ಮೂಲಕ ನೋಟೀಸು ನೀಡಲಾಗಿದೆ.

ಸಾಮಾನ್ಯ ವ್ಯವಹಾರ :

1. 31ನೇ ಮಾರ್ಚ್, 2020 ರಂದು ಇದ್ದಂತೆ ಸ್ಥಿತಿ ವಿವರಣಾ ಪಟ್ಟಿ ಮತ್ತು ಅದೇ ದಿನಾಂಕದಂದು ಕೊನೆಗೊಳ್ಳುವ ಅವಧಿಯ ಲಾಭ ಮತ್ತು ನಷ್ಟದ ಲೆಕ್ಕವನ್ನು ಇದಕ್ಕೆ ಲಗತ್ತಿಸಿರುವ ಅನುಸೂಚಿಗಳು, ಟಿಪ್ಪಣಿಗಳು ಹಾಗೂ ನಿರ್ದೇಶಕರ, ಲೆಕ್ಕ ಪರಿಶೋಧಕರ ವರದಿಗಳೊಂದಿಗೆ ಸ್ವೀಕರಿಸುವುದು, ಪರಿಗಣಿಸುವುದು ಮತ್ತು ಅಂಗೀಕರಿಸುವುದು.
2. 31ನೇ ಮಾರ್ಚ್, 2020 ರಂದು ಅಂತ್ಯಗೊಂಡ ಹಣಕಾಸು ವರ್ಷಕ್ಕೆ ಸಮಾನಾಂಶ ಷೇರುಗಳ ಮೇಲೆ ಲಾಭಾಂಶ ಘೋಷಿಸುವುದು.
3. ಲೆಕ್ಕ ಪರಿಶೋಧಕರಿಗೆ ಸಂಭಾವನೆಯನ್ನು ನಿಗದಿಪಡಿಸುವುದು.

ನಿರ್ದೇಶಕರ ಮಂಡಳಿ ಸದಸ್ಯರ ಅಪ್ಪಣೆ ಮೇರೆಗೆ

ಸಹ/-

(ಡಾ. ಚಂದ್ರಶೇಖರ ದೊಡ್ಡಮನಿ)

ವ್ಯವಸ್ಥಾಪಕ ನಿರ್ದೇಶಕರು

DIN : 07918061

ಸ್ಥಳ : ಬೆಂಗಳೂರು

ದಿನಾಂಕ : 02-09-2020

ಸೂಚನೆಗಳು :

1. ವಾರ್ಷಿಕ ಸರ್ವಸದಸ್ಯರ ಸಭೆಗೆ ಹಾಜರಾಗಲು ಮತ್ತು ಮತ ನೀಡಲು ಹಕ್ಕುಳ್ಳ ಸದಸ್ಯರು ತಮ್ಮ ಬದಲಿಗೆ ಹಾಜರಾಗಲು ಮತ್ತು ಮತ ನೀಡಲು ಪ್ರತಿನಿಧಿಯೊಬ್ಬರನ್ನು ನೇಮಿಸಬಹುದು ಮತ್ತು ಹೀಗೆ ನೇಮಿತರಾದ ಪ್ರತಿನಿಧಿಯು ಸದಸ್ಯರಾಗಿರಬೇಕೆಂಬ ನಿಯಮವೇನೂ ಇಲ್ಲ.
2. ಪ್ರತಿನಿಧಿಗಳನ್ನು ನೇಮಕ ಮಾಡಿರುವ ಪತ್ರಗಳನ್ನು ಸಭೆ ಪ್ರಾರಂಭವಾಗುವುದಕ್ಕೆ 48 ಗಂಟೆಗಳಿಗೆ ಮುಂಚಿತವಾಗಿ ಕಂಪನಿಯ ನೊಂದಾಯಿತ ಕಛೇರಿಗೆ ಸಲ್ಲಿಸತಕ್ಕದ್ದು.
3. ಸದಸ್ಯರು/ಪ್ರತಿನಿಧಿಗಳು, ಸಭೆಗೆ ಹಾಜರಾಗಲು ಕಳುಹಿಸಲಾದ ಹಾಜರಾತಿ ಚೀಟಿಗಳನ್ನು ಭರ್ತಿ ಮಾಡಿ ತರತಕ್ಕದ್ದು.
4. ಕಂಪನಿಯ ಷೇರು ವರ್ಗಾವಣೆಯ ಪುಸ್ತಕಗಳು ದಿನಾಂಕ 16-09-2020 ರಿಂದ 25-09-2020 ರವರೆಗೆ ಮುಚ್ಚಲ್ಪಟ್ಟಿರುತ್ತವೆ.(ಎರಡೂ ದಿನಗಳು ಸೇರಿ)

5. ಕಂಪನಿಗಳ ಕಾಯ್ದೆ 2013 ರ ಪ್ರಕಾರ ಉಪಬಂಧಗಳಿಗೆ ಒಳಪಟ್ಟು ನಿರ್ದೇಶಕರ ಮಂಡಳಿಯು ಶಿಫಾರಸ್ಸು ಮಾಡಿದಂತೆ ಸಮಾನಾಂತರ ಷೇರುಗಳ ಮೇಲೆ ಲಾಭಾಂಶವನ್ನು ಸಭೆಯಲ್ಲಿ ಘೋಷಿಸಿದಲ್ಲಿ, ಅದನ್ನು ವಾರ್ಷಿಕ ಸರ್ವಸದಸ್ಯರ ಸಭೆಯ ದಿನಾಂಕದಂದು ಸದಸ್ಯರುಗಳ ದಾಖಲಾತಿ ಪುಸ್ತಕದಲ್ಲಿ ದಿನಾಂಕ 25-09-2020ರಲ್ಲಿ ಇರುವಂತೆ ಹೆಸರು ನಮೂದಾಗಿರುವ ಸದಸ್ಯರಿಗೆ ನೀಡಲಾಗುವುದು.
6. 31ನೇ ಮಾರ್ಚ್, 2020 ರ ಲೆಕ್ಕಪತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಚ್ಛಿಸುವ ಸದಸ್ಯರು ತಮ್ಮ ಮನವಿಗಳನ್ನು ವಾರ್ಷಿಕ ಸರ್ವಸದಸ್ಯರ ಸಭೆಗೆ ನಿಗದಿಪಡಿಸಿದ ದಿನಾಂಕಕ್ಕಿಂತ ಕಡೇ ಪಕ್ಷ ಏಳು ದಿನಗಳ ಮೊದಲೇ ಕಂಪನಿಗೆ ಕಳುಹಿಸಲು ಕೋರಿದೆ.
7. ಷೇರುದಾರರು ತಮ್ಮ ಅಂಚೆ ವಿಳಾಸ/ಇ-ಮೇಲ್ ವಿಳಾಸದಲ್ಲೇನಾದರೂ ಬದಲಾವಣೆ ಇದ್ದರೆ ತಿಳಿಸಲು ಮತ್ತು ಲಾಭಾಂಶದ ವಿಷಯಗಳನ್ನೊಳಗೊಂಡ ಇತರೇ ಎಲ್ಲಾ ಪತ್ರ ವ್ಯವಹಾರಗಳನ್ನು ಪ್ರಭಾರ ಕಂಪನಿ ಕಾರ್ಯದರ್ಶಿ, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಹೊಸ ಬನ್ನಿ ಮಂಟಪ ಬಡಾವಣೆ, ಮೈಸೂರು-570015 ವಿಳಾಸಕ್ಕೆ ಅಥವಾ ಇ-ಮೇಲ್ admin-mpvl@karnataka.gov.in ಮೂಲಕ ಕಳುಹಿಸಲು ಕೋರಿದೆ.
8. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತ ಚಲಾಯಿಸಲು ಹಕ್ಕನ್ನು ಹೊಂದಿರುವ ಸದಸ್ಯರು ತಾವು ನೀಡುವ ಪ್ರಾಕ್ಟೀಗಲನ್ನು ವಾರ್ಷಿಕ ಸಾಮಾನ್ಯ ಸಭೆ ಜರುಗುವ 24 ಗಂಟೆ ಮುಂಚಿತವಾಗಿ ಪರಿವೀಕ್ಷಿಸಬಹುದಾಗಿದೆ. ಈ ರೀತಿ ಪರಿವೀಕ್ಷಿಸಲು ಬಯಸುವ ಸದಸ್ಯರು ವಾರ್ಷಿಕ ಸಾಮಾನ್ಯ ಸಭೆ ಜರುಗುವ ಮೂರು ದಿನಗಳ ಮುಂಚಿತವಾಗಿ ತಮ್ಮ ಮನವಿಯನ್ನು ಕಂಪನಿಗೆ ದಾಖಲಿಸಬೇಕಾಗುತ್ತದೆ.
9. ಲಾಭಾಂಶದ ಕೋರಿಕೆ ಸಲ್ಲಿಸದಂಥ ಸದಸ್ಯರು ಲಾಭಾಂಶದ ಕೋರಿಕೆಗೆ ನಿಗಮದ ನೊಂದಾಯಿತ ಕಚೇರಿಯಲ್ಲಿನ ಪ್ರಭಾರ ಕಂಪನಿ ಕಾರ್ಯದರ್ಶಿಗಳ ಜೊತೆ ಪತ್ರ ವ್ಯವಹಾರ ನಡೆಸಲು ಕೋರಿದೆ. ಕಂಪನಿಯ ಬಾಕಿ ಲಾಭಾಂಶ ಖಾತೆಗೆ ವರ್ಗಾಯಿಸಿದ ದಿನಾಂಕದಿಂದ ಏಳು ವರ್ಷಗಳ ಒಳಗಾಗಿ ಕೋರಿಕೆ ಸಲ್ಲಿಸದಂಥ ಲಾಭಾಂಶವನ್ನು ಷೇರು ಪತ್ರಗಳ ಜೊತೆ ಕಂಪನಿಗಳ ಕಾಯ್ದೆ 2013ರ ಪರಿಚ್ಛೇದ 124 ಪ್ರಕಾರ, ಹೂಡಿಕೆದಾರರ ಶಿಕ್ಷಣ ಮತ್ತು ಭದ್ರತಾ ನಿಧಿಗೆ ವರ್ಗಾಯಿಸಲಾಗುತ್ತದೆಂಬುದನ್ನು ಗಮನಿಸಲು ಸದಸ್ಯರುಗಳನ್ನು ಕೋರಲಾಗಿದೆ.
10. ಮೈಸೂರು ಪೇಯಿಂಟ್ಸ್ ಪರಿಸರದ ವಿಷಯಕ್ಕೆ ಸಂಬಂಧಪಟ್ಟಿರುತ್ತದೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೀಯ ರೀತಿಯಲ್ಲಿ ಉಪಯೋಗಿಸುತ್ತದೆ. ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫೇರ್ಸ್ (ಎಂಸಿಎ), ಭಾರತ ಸರ್ಕಾರ, ತನ್ನ ಸುತ್ತೋಲೆ ಸಂ. 17/2011 ಮತ್ತು 18/2011 ಅನುಕ್ರಮವಾಗಿ ದಿನಾಂಕ ಏಪ್ರಿಲ್ 21, 2011 ಮತ್ತು ಏಪ್ರಿಲ್ 29, 2011 ಮೂಲಕ, ಸಾಂಸ್ಥಿಕ ಪ್ರಶಾಸನದಲ್ಲಿ ಹಸಿರು ಉಳಿಕೆಯ ಮೊದಲ ಹೆಜ್ಜೆಯ ಭಾಗವಾಗಿ ತನ್ನ ಷೇರುದಾರರಿಗೆ ಕಚೇರಿ ದಾಖಲಾತಿಗಳನ್ನು ವಿದ್ಯುನ್ಮಾನದ ಮೂಲಕ ಕಳುಹಿಸಲು ಅವಕಾಶ ಮಾಡಿಕೊಟ್ಟಿರುತ್ತದೆ. ಸದರಿ ಸುತ್ತೋಲೆಯ ಸ್ವಾರ್ಥಿಯನ್ನು ಗುರುತಿಸಿ, ಈ ವರ್ಷದಿಂದ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರಗಳು, ಹಣಕಾಸು ತಃಖ್ತೆಗಳು, ನಿರ್ದೇಶಕರ ವರದಿ, ಲೆಕ್ಕ ಪರಿಶೋಧಕರ ವರದಿ, ಮುಂತಾದವುಗಳನ್ನು ಷೇರುದಾರರು ಕಂಪನಿಗೆ ನೀಡಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಹೊಸ ಕ್ರಮಗಳನ್ನು ತಕ್ಷಣದಿಂದಲೇ ಕಾರ್ಯಗತಗೊಳಿಸುವುದು ಹಾಗೂ 2019-20ನೇ ಸಾಲಿನ ವಾರ್ಷಿಕ ವರದಿಗಳನ್ನು ವಿದ್ಯುನ್ಮಾನ ಅಂಚೆ ಮೂಲಕ ಕಳುಹಿಸಲಾಗುವುದು.
11. ಸೆಬಿ (SEBI) ಮಾರ್ಗ ಸೂಚಿಗಳ ಪ್ರಕಾರ ಪ್ರತಿಯೊಬ್ಬ ಷೇರುದಾರರು ತಮ್ಮ 'PAN' ಸಂಖ್ಯೆಯನ್ನು ಕಂಪನಿಗೆ ಸಲ್ಲಿಸತಕ್ಕದ್ದು.
12. ಒಂದು ವೇಳೆ ಜಂಟಿ ಷೇರುದಾರರು ಸಭೆಯಲ್ಲಿ ಭಾಗವಹಿಸಲು ಇಚ್ಛಿಸಿದ್ದಲ್ಲಿ, ಜಂಟಿ ಷೇರುದಾರರ ಪೈಕಿ ಮೊದಲ ಹೆಸರಿನ ಷೇರುದಾರರು ಮಾತ್ರ ಮತ ಚಲಾಯಿಸಲು ಹಕ್ಕು ಹೊಂದಿರುತ್ತಾರೆ. ಷೇರುದಾರರು ತಮ್ಮ ವಿಳಾಸ ಬದಲಾವಣೆ ಮಾಡಿ ಕಂಪನಿಗೆ ನೀಡುವಾಗ ಎಲ್.ಎಫ್. ನಂ. ಸಮೇತ ನೀಡಲು ಕೋರಿದೆ.
13. ಸಭೆ ನಡೆಯುವ ಸ್ಥಳದ ರೂಟ್‌ಮ್ಯಾಪ್ ಅನ್ನು ಈ ವಾರ್ಷಿಕ ವರದಿಯ ಪುಸ್ತಕದ ಕೊನೆಯ ಪುಟದಲ್ಲಿ ನೀಡಲಾಗಿದೆ.
14. ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ "ಸಿಹಿ ವಿತರಣೆ"ಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಷೇರುದಾರರು ಭೌತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.

ನಿರ್ದೇಶಕರ ವರದಿ

ಸನ್ಮಾನ್ಯ ಸದಸ್ಯರುಗಳಿಗೆ,

ಕಂಪನಿಯ ಆಡಳಿತ ಮಂಡಳಿ ಪರವಾಗಿ 31ನೇ ಮಾರ್ಚ್, 2020ನೇ ವರ್ಷಕ್ಕೆ ಕೊನೆಗೊಂಡ ಅವಧಿಗೆ ಕಂಪನಿಯ ವ್ಯವಹಾರ ನಿರ್ವಹಣೆಗಳ ವರದಿಯನ್ನು ಪರಿಶೋಧಿತ ಲೇಣಿದೇಣಿ ಪಟ್ಟಿ ಮತ್ತು ಲಾಭ ನಷ್ಟದ ವಿವರಣಾ ಪಟ್ಟಿಯೊಂದಿಗೆ ತಮ್ಮ ಮುಂದೆ ಮಂಡಿಸಲು ಹರ್ಷಿಸುತ್ತೇವೆ.

1. ಕಂಪನಿಯ ವಿವರಗಳು :

ಕಂಪನಿಯು ಪೇಂಟಿ ಮತ್ತು ಅಳಿಸಲಾಗದ ಶಾಯಿಯನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಕಂಪನಿಯ ನಿರಂತರ ಅಭಿವೃದ್ಧಿ ಮತ್ತು ಲಾಭದಾಯಕತ್ವವನ್ನು ಮುಂದುವರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಹೊಸ ವಹಿವಾಟನ್ನು ಆರಂಭಿಸಿರುವುದಿಲ್ಲ.

2. ನಿರ್ವಹಣೆಯ ಫಲಿತಾಂಶಗಳು :

(ರೂ. ಲಕ್ಷಗಳಲ್ಲಿ)

ವಿವರಗಳು	2019-20	2018-19
* ಮಾರಾಟ	2152.37	6122.27
* ಇತರೇ ಆದಾಯ	367.96	425.33
* ಒಟ್ಟು ವೆಚ್ಚಗಳು	2050.41	4639.12
* ಲಾಭ - ತೆರಿಗೆಗೆ ಮುಂಚೆ	469.92	1889.45
* ಲಾಭ - ತೆರಿಗೆಯ ನಂತರ	337.36	1337.94

ಕಂಪನಿಯು 275.26 ಮೆಟ್ರಿಕ್ ಟನ್‌ಗಳ (ಹಿಂದಿನ ವರ್ಷ - 383.88 ಮೆಟ್ರಿಕ್ ಟನ್) ಬಣ್ಣ ಹಾಗೂ ಇತರೇ ಉತ್ಪನ್ನಗಳನ್ನು ಉತ್ಪಾದಿಸಿರುತ್ತದೆ.

3. ಲಾಭಾಂಶ :

ಕಂಪನಿಯ ಕಾರ್ಯಸಾಧನೆಯ ಆಧಾರದ ಮೇಲೆ, ನಿಮ್ಮ ನಿರ್ದೇಶಕರುಗಳು 2019-20ನೇ ವರ್ಷಕ್ಕೆ ಶೇ. 25% ರಷ್ಟು ಡಿವಿಡೆಂಡನ್ನು ನೀಡಲು (ರೂ.2.50 ಪ್ರತಿ 10 ರೂ. ಸಮಾನಾಂಶ ಷೇರಿಗೆ) ಸದಸ್ಯರ ಅನುಮೋದನೆಗೆ ಶಿಫಾರಸ್ಸು ಮಾಡಲು ಹರ್ಷಿಸುತ್ತಾರೆ. ಡಿವಿಡೆಂಡ್‌ಗೆ ಸದಸ್ಯರಿಂದ ಒಪ್ಪಿಗೆ ದೊರೆತಲ್ಲಿ ಡಿವಿಡೆಂಡ್ ತೆರಿಗೆ ಸೇರಿ ರೂ.31,18,918.00 ಲಕ್ಷಗಳ ನಗದು ಹೊರಹರಿವು ಒಳಗೊಳ್ಳುತ್ತದೆ. ಅನುಮೋದಿತ ಡಿವಿಡೆಂಡನ್ನು ಅನ್ವಯಿಸುವ ನಿಯಮಗಳ ರೀತ್ಯ ಪಾವತಿ ಮಾಡಲಾಗುವುದು.

ಸದಸ್ಯರುಗಳ ದಾಖಲಾತಿ ಪುಸ್ತಕ ಹಾಗೂ ಷೇರು ವರ್ಗಾವಣೆ ದಾಖಲಾತಿ ಪುಸ್ತಕಗಳು ದಿನಾಂಕ 16-09-2020 ರಿಂದ 25-09-2020 ವರೆಗಿನ ಅವಧಿಯಲ್ಲಿ (ಎರಡೂ ದಿನಗಳು ಸೇರಿ) ಮುಚ್ಚಲ್ಪಟ್ಟಿರುತ್ತವೆ. ನಮ್ಮ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ 25-09-2020 ರಂದು ನಡೆಸಲು ನಿಗದಿಪಡಿಸಲಾಗಿದೆ.

4. ಯಾವುದಾದರೂ ನಿಧಿಗಳಿಗೆ ವರ್ಗಾಯಿಸಬಹುದಾದ ಮೊತ್ತದ ಪ್ರಸ್ತಾವನೆಗಳು :

ಕಂಪನಿಯು ಪ್ರಸಕ್ತ ಸಾಲಿನಲ್ಲಿ ರೂ. 33,73,625-00 ಗಳನ್ನು ಸಾಮಾನ್ಯ ನಿಧಿಗೆ ವರ್ಗಾಯಿಸುವ ಪ್ರಸ್ತಾವನೆ ಹೊಂದಿರುತ್ತದೆ.

5. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಮತ್ತು ಈ ವರದಿ ಸಲ್ಲಿಸುವ ಅವಧಿಯೊಳಗೆ ಹಣಕಾಸು ಸ್ಥಿತಿಗತಿಯಲ್ಲಿ ಆಗಿರಬಹುದಾದ ಬದಲಾವಣೆಗಳು ಮತ್ತು ಬಾಧ್ಯತೆಗಳ ಬಗ್ಗೆ :

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಮತ್ತು ಈ ವರದಿ ಸಲ್ಲಿಸುವ ಅವಧಿಯೊಳಗೆ ಹಣಕಾಸು ಸ್ಥಿತಿಗತಿಯಲ್ಲಿ ಆಗಿರಬಹುದಾದ ಬದಲಾವಣೆಗಳು ಮತ್ತು ಬಾಧ್ಯತೆಗಳು ಇರುವುದಿಲ್ಲ.

6. ನಿರ್ದೇಶಕರ ಮಂಡಳಿ :

ಕಂಪನಿಯು ನಿರ್ದೇಶಕರ ಮಂಡಳಿಯಿಂದ ನಿರ್ವಹಿಸಲ್ಪಡುತ್ತಿದೆ. ಮಾನ್ಯ ಶ್ರೀ ಗೌರವ ಗುಪ್ತ, ಭಾ.ಆ.ಸೇ., ರವರು ಅಧ್ಯಕ್ಷರಾಗಿದ್ದು ಮತ್ತು ಡಾ. ಚಂದ್ರಶೇಖರ ದೊಡ್ಡಮನಿ ರವರು ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಉಳಿದ ನಿರ್ದೇಶಕರುಗಳು ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಟ್ಟವರಾಗಿದ್ದು, ಸ್ವತಂತ್ರ ನಿರ್ದೇಶಕರಂತೆ ಕಾರ್ಯ ನಿರ್ವಹಿಸುತ್ತಾರೆ.

- 7 ಮಂಡಳಿ ಸಭೆಗಳು : 31ನೇ ಮಾರ್ಚ್, 2020 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಾಲ್ಕು ಮಂಡಳಿ ಸಭೆಗಳನ್ನು ನಡೆಸಲಾಗಿರುತ್ತದೆ. ಈ ಸಭೆಗಳನ್ನು ದಿನಾಂಕ 11.07.2019, 09.09.2019, 14.01.2020, 17.03.2020 ರಂದು ನಡೆಸಲಾಗಿರುತ್ತದೆ. ಎರಡು ಸಭೆಗಳ ನಡುವಿನ ಅಂತರ ಶಾಸನಬದ್ಧ ನಿಯಮಾವಳಿಗಳ ಮಿತಿಯ ಅನುಸಾರ ಇರುತ್ತದೆ.

ಕಂಪನಿಯ 73ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ : 30-09-2019ರಂದು ಕಂಪನಿಯ ನೊಂದಾಯಿತ ಕಚೇರಿಯಲ್ಲಿ ಜರುಗಿಸಲಾಗಿದೆ.

ಆಡಿಟ್ ಕಮಿಟಿ, ನಾಮಿನೇಷನ್ & ರೆಮೂನರೇಷನ್ ಕಮಿಟಿ & ಸ್ಟೇಕ್ ಹೋಲ್ಡರ್ಸ್ ರಿಲೇಷನ್‌ಷಿಪ್ ಕಮಿಟಿ ರಚನೆ ನಮ್ಮ ಕಂಪನಿಗೆ ಅನ್ವಯಿಸುವುದಿಲ್ಲ.

8. ಆಡಳಿತ ಮಂಡಳಿಯ ವಾರ್ಷಿಕ ಔಪಚಾರಿಕ ಮೌಲ್ಯಮಾಪನದ ಬಗ್ಗೆ :

ನಮ್ಮ ಕಂಪನಿಯು ಕರ್ನಾಟಕ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ನಿರ್ದೇಶಕರುಗಳನ್ನು ಸರ್ಕಾರವೇ ನೇಮಕ ಮಾಡುವುದರಿಂದ ಅವರ ಮೌಲ್ಯಮಾಪನವನ್ನು ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಮೌಲ್ಯಮಾಪನ ನಡೆಯುತ್ತದೆ. ಕಾರ್ಪೊರೇಟ್ ಅಫೇರ್ಸ್ ಮಂತ್ರಾಲಯ, ಭಾರತ ಸರ್ಕಾರ, ಇದರ ಅಧಿಸೂಚನೆ ದಿನಾಂಕ 05-06-2015ರ ರೀತ್ಯಾ ಸರ್ಕಾರಿ ಕಂಪನಿಗಳ ನಿರ್ದೇಶಕರ ವಾರ್ಷಿಕ ಮೌಲ್ಯಮಾಪನ ಪ್ರಕ್ರಿಯೆಯಿಂದ ವಿನಾಯಿತಿ ಇರುತ್ತದೆ.

9. ನಿರ್ದೇಶಕರ ಜವಾಬ್ದಾರಿ ಬಗ್ಗೆ ಹೇಳಿಕೆ :

ಕಂಪನಿಗಳ ಕಾಯ್ದೆ, 2013 ರ ಪರಿಚ್ಛೇದ 134 (5) ಪ್ರಕಾರ ನಿಮ್ಮ ನಿರ್ದೇಶಕರು ದೃಢೀಕರಿಸುವುದೇನೆಂದರೆ,

- 2019-20ನೇ ಸಾಲಿನ ವಾರ್ಷಿಕ ಲೆಕ್ಕಗಳನ್ನು ಸಮರ್ಪಿಸುವಾಗ ಅನ್ವಯವಾಗುವ ಲೆಕ್ಕಪತ್ರ ತಯಾರಿಕಾ ಮಾನದಂಡಗಳನ್ನು ಅನುಸರಿಸಲಾಗಿದೆ.
- ಮಾರ್ಚ್ 31, 2020 ರಂದು ಇದ್ದಂತೆ ಕಂಪನಿಯ ಸಮಗ್ರ ವ್ಯವಹಾರದ ಸ್ಥಿತಿಯ ಬಗ್ಗೆ ಹಾಗೂ ಏಪ್ರಿಲ್ 1, 2019 ರಿಂದ ಮಾರ್ಚ್ 31, 2020 ರ ವರೆಗಿನ ಅವಧಿಯಲ್ಲಿನ ಕಂಪನಿಯ ಲಾಭ ಮತ್ತು ನಷ್ಟದ

ಖಾತೆಯ ನೈಜ ಹಾಗೂ ನ್ಯಾಯೋಚಿತವಾದ ಚಿತ್ರಣ ನೀಡಲು ಅನುವಾಗುವ ರೀತಿಯಲ್ಲಿ ಸೂಕ್ತ ಲೆಕ್ಕ ಪತ್ರ ನೀತಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಸತತವಾಗಿ ಅನುಸರಿಸುತ್ತಾ ಬಂದಿದ್ದು ವಿವೇಚನಾಯುಕ್ತ ಹಾಗೂ ವಿವೇಕಪೂರ್ಣ ತೀರ್ಮಾನ ಮತ್ತು ಅಂದಾಜುಗಳನ್ನು ಮಾಡಲಾಗಿದೆ.

- iii. ಕಂಪನಿಯ ಆಸ್ತಿಗಳ ರಕ್ಷಣೆಗೆ ಮತ್ತು ಮೋಸ ಮತ್ತು ವಂಚನೆಯನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಕಂಪನಿಗಳ ಅಧಿನಿಯಮ, 2013 ರ ಉಪಬಂಧಗಳಿಗನುಗುಣವಾಗಿ ಸೂಕ್ತ ಲೆಕ್ಕಪತ್ರಗಳ ದಾಖಲೆಗಳನ್ನು ಇಟ್ಟುಕೊಂಡಿದ್ದು ಸಾಕಷ್ಟು ಸಮರ್ಪಕವಾದ ಎಚ್ಚರಿಕೆಯನ್ನು ವಹಿಸಲಾಗಿದೆ.
- iv. ವಾರ್ಷಿಕ ಲೆಕ್ಕಪತ್ರಗಳನ್ನು ಮುಂದುವರಿಯುತ್ತಿರುವ ಸಂಸ್ಥೆಯೆಂಬ ಆಧಾರದ ಮೇಲೆ ತಯಾರಿಸಲಾಗಿದೆ.
- v. ನಿರ್ದೇಶಕರ ಮಂಡಳಿ ಕಂಪನಿಯ ಆಂತರಿಕ ಹಣಕಾಸು ನಿರ್ವಹಣೆ ಬಗ್ಗೆ ಮತ್ತು ಅದರ ನಿರ್ವಹಣೆ ಸುಗಮವಾಗಿ ಆಗಿರುವುದರ ಬಗ್ಗೆ ಗಮನ ಹರಿಸಿರುತ್ತಾರೆ.
- vi. ನಿರ್ದೇಶಕ ಮಂಡಳಿ ಎಲ್ಲಾ ಕಾನೂನು ಕ್ರಮಗಳು ಪರಿಪಾಲನೆ ಆಗಿರುವ ಸಂಬಂಧ ವ್ಯವಸ್ಥಿತ ಕ್ರಮವನ್ನು ಕೈಗೊಂಡಿರುತ್ತಾರೆ.

10. ಷೇರು ಬಂಡವಾಳ :

ಕಂಪನಿಯ ಅಧಿಕೃತ ಬಂಡವಾಳ ರೂ. 1,50,00,000 ಇದ್ದು ನೀಡಲ್ಪಟ್ಟ ಮತ್ತು ಪಾವತಿಸಲ್ಪಟ್ಟ ಷೇರು ಬಂಡವಾಳ ರೂ. 1,03,65,500 ಆಗಿರುತ್ತದೆ. 2018-19ನೇ ಸಾಲಿನಲ್ಲಿ ಕಂಪನಿಯು ಸರ್ಕಾರದಿಂದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಮತ್ತು ಉತ್ಪಾದನಾ ಘಟಕದ ಆಧುನೀಕರಣಕ್ಕಾಗಿ ಧನ ಸಹಾಯ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರವು ರೂ. 5 ಕೋಟಿಯನ್ನು ಈ ಕ್ಷಿತಿ ರೂಪದಲ್ಲಿ ನೀಡಿರುತ್ತದೆ. ಆದರೆ ಸರ್ಕಾರವು ಸದರಿ ಹಣವನ್ನು ಧನಸಹಾಯ ಅಥವಾ ಸಾಲವೆಂದು ಪರಿಗಣಿಸಲು ನಿರಾಕರಿಸಿರುವುದರಿಂದ ಸರ್ಕಾರ ಅನುಮೋದನೆ ನೀಡಿದ ನಂತರ 2019-20ರ ಸಾಲಿನಲ್ಲಿ ಸದರಿ ರೂ. 5.00 ಕೋಟಿ ಈ ಕ್ಷಿತಿ ಯನ್ನು ಬಡ್ಡಿ ಸೇರಿಸಿ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ.

ಪ್ರಸ್ತುತ ಸಾಲಿನಲ್ಲಿ Rule 4 (4), 8(13), 12(9) of Companies (Share Capital and Debentures) Rules, 2014, ಅಡಿಯಲ್ಲಿ ನೀಡಬೇಕಾದ ಪ್ರಕಟಣೆಯು ನಮ್ಮ ಕಂಪನಿಗೆ ಅನ್ವಯಿಸುವುದಿಲ್ಲ. ಮುಂದುವರೆದು ಈ ಸಾಲಿನಲ್ಲಿ ಯಾವುದೇ ಬೋನಸ್ ಷೇರುಗಳನ್ನು ನೀಡಿರುವುದಿಲ್ಲ ಮತ್ತು ಯಾವುದೇ ಷೇರುಗಳನ್ನು Buy back ಮಾಡಿರುವುದಿಲ್ಲ.

11. ಶಕ್ತಿ ಸಂರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಲೀನ, ವಿದೇಶಿ ವಿನಿಮಯ ಗಳಿಕೆ ಹಾಗೂ ವೆಚ್ಚ: ಕಂಪನಿಗಳ ಕಾಯ್ದೆ 2013 ರ ಪರಿಚ್ಛೇದ 134(3)(m) ರೊಂದಿಗೆ ಓದಲ್ಪಡುವ ಕಂಪನಿಗಳ ನಿಯಮಗಳು, 2014 ರಲ್ಲಿ ನಿಗದಿಪಡಿಸಲಾದ ವಿವರಗಳನ್ನು ಕೆಳಗಿನಂತೆ ತೋರಿಸಲಾಗಿದೆ.

(ಅ) **ಶಕ್ತಿ ಸಂರಕ್ಷಣೆ :** ಕಂಪನಿಯ ಕಾರ್ಯನಿರ್ವಹಣೆಗಳು ಕಡಿಮೆ ಶಕ್ತಿ ಬಳಕೆಯನ್ನು ಒಳಗೊಂಡಿರುತ್ತವೆ. ಮುಂದುವರೆದು, ಕಂಪನಿಯು ನಮೂನೆ-ಎ ರಲ್ಲಿ ಒದಗಿಸಬೇಕಾದಂಥ ಉದ್ದಿಮೆಗಳ ಪಟ್ಟಿಯಲ್ಲಿ ಸೇರಿಲ್ಲವಾದ್ದರಿಂದ ಬಹಿರಂಗಪಡಿಸುವ ಅಗತ್ಯತೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಶಕ್ತಿ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದುವರೆದು ಕಂಪನಿಯು ಹಾಲಿ ಇರುವ ಟ್ಯೂಬ್‌ಲೈಟ್‌ಗಳ ಜಾಗದಲ್ಲಿ ಸಿಎಫ್‌ಎಲ್, ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ.

(ಆ) ತಂತ್ರಜ್ಞಾನ ವಿಲೀನ, ಅಳವಡಿಕೆ ಮತ್ತು ಬದಲಾವಣೆ :

ಪ್ರಸ್ತುತ ವರ್ಷದಲ್ಲಿ ಕಂಪನಿಯು ಯಾವುದೇ ತಂತ್ರಜ್ಞಾನವನ್ನು ಆಮದು ಮಾಡಿಕೊಂಡಿರುವುದಿಲ್ಲ ಹಾಗೂ ಉತ್ಪಾದಕತೆ ಮತ್ತು ಉತ್ಪಾದಿಸುವ ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಇಲ್ಲಿಯೇ ಲಭ್ಯವಿರುವ ತಂತ್ರಜ್ಞಾನಗಳ ಉಪಯೋಗವನ್ನು ಮುಂದುವರೆಸಿರುತ್ತದೆ.

(ಇ) ಸಂಶೋಧನೆ ಮತ್ತು ಅಭಿವೃದ್ಧಿ:

ಪ್ರಸ್ತುತ ವರ್ಷದಲ್ಲಿ ಕಂಪನಿಯು ರೂ. 8,50,000/-ಗಳನ್ನು ನ್ಯಾಷನಲ್ ಇನ್‌ಟೆಕ್ಯೂಟ್ ಆಫ್ ಡಿಸೈನ್ (ಎನ್ ಐಡಿ) (ಭಾರತ ಸರ್ಕಾರದ ಅಧೀನ ಸಂಸ್ಥೆ), ಅಹ್ಮದಾಬಾದ್, ಇವರಿಗೆ ಅಳಿಸಲಾಗದ ಶಾಯಿ ಬಾಟಲುಗಳ ವಿನ್ಯಾಸ ಅಭಿವೃದ್ಧಿ ಹಾಗೂ ಬಳಕೆ ಮತ್ತು ಹೆಚ್ಚುವಿಕೆ ವಿಧಾನಗಳ ಬಗ್ಗೆ ಸಂಶೋಧನೆ, ಅಭಿವೃದ್ಧಿಗಾಗಿ ಪಾವತಿಸಲಾಗಿರುತ್ತದೆ.

(ಈ) ವಿದೇಶಿ ವಿನಿಮಯಗಳಿಗೆ ಹಾಗೂ ವೆಚ್ಚ :

ವಿದೇಶಿ ವಿನಿಮಯ ಆದಾಯ ಹಾಗೂ ಬಂಡವಾಳ ವೆಚ್ಚ ಹಾಗೂ ರಾಜಸ್ವ ವ್ಯಯಗಳ ವಿವರ ಈ ಕೆಳಕಂಡಂತೆ ಇರುತ್ತದೆ.

ಎ) ರಫ್ತು ವಹಿವಾಟಿನಿಂದ ಗಳಿಸಿದ ವಿದೇಶಿ ವಿನಿಮಯ :	ರೂ.2,17,18,739.00
	(ಹಿಂದಿನ ವರ್ಷ ರೂ.15,73,44,009.00)
ಬಿ) ಇತರೆ ಮೂಲಗಳಿಂದ ಗಳಿಸಿದ ವಿದೇಶಿ ವಿನಿಮಯ :	ರೂ. ಇಲ್ಲ
	(ಹಿಂದಿನ ವರ್ಷ ಇಲ್ಲ)
ಸಿ) ನಿವ್ವಳ ವಿದೇಶಿ ವಿನಿಮಯದ ಆದಾಯ :	ರೂ.2,17,18,739.00
	(ಹಿಂದಿನ ವರ್ಷ ರೂ.15,73,44,009.00)

12. ಒಪ್ಪಂದದ ವಿವರಗಳು :

ಪ್ರಸ್ತುತ ಸಾಲಿನಲ್ಲಿ ಕಂಪನಿಯು 'Form AOC-2' ನಲ್ಲಿ ಬಹಿರಂಗಗೊಳಿಸುವಂಥ ಯಾವುದೇ ಒಪ್ಪಂದಗಳನ್ನು ಮಾಡಿಕೊಂಡಿರುವುದಿಲ್ಲ. ಕಾರ್ಪೊರೇಟ್ ಅಫೇರ್ಸ್ ಮಂತ್ರಾಲಯ, ಭಾರತ ಸರ್ಕಾರ, ಇದರ ಅಧಿಸೂಚನೆ ದಿನಾಂಕ 05-06-2017ರ ಪ್ರಕಾರ 2013ರ ಕಂಪನಿಗಳ ಕಾಯಿದೆ ಕಾಲಂ 188(1) ನಿಯಮಗಳು ಹೇಳುವಂತೆ ಎರಡು ಸರ್ಕಾರಿ ಕಂಪನಿಗಳ ನಡುವೆ ಜರುಗಬಹುದಾದ ವ್ಯವಹಾರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

13. ಸಾಲ, ಖಾತರಿ ಮತ್ತು ಹೂಡಿಕೆಗಳ ವಿವರಗಳು :

ಕಂಪನಿಗಳ ಕಾಯಿದೆ 2013 ಕಾಲಂ 186ರ ಪ್ರಕಾರ ಕಂಪನಿಯು ಯಾವುದೇ ಸಾಲ ಅಥವಾ ಖಾತರಿ ನೀಡಿರುವುದಿಲ್ಲ ಮತ್ತು ಯಾವುದೇ ಹೂಡಿಕೆ ಮಾಡಿರುವುದಿಲ್ಲ.

14. ಅಪಾಯ ಎದುರಿಸುವ ನಿರ್ವಹಣಾ ನೀತಿ :

ಕಂಪನಿಯು ತನ್ನ ದಿನವಹಿ ವಹಿವಾಟಿನಲ್ಲಿ ಎದುರಿಸಬಹುದಾದ ಅಪಾಯಗಳ ಬಗ್ಗೆ ವ್ಯವಸ್ಥಾಪಕರುಗಳ ತಂಡ ನಿಗಾ ವಹಿಸಿರುತ್ತದೆ. ಆಡಳಿತ ಮಂಡಳಿಯ ಅಭಿಪ್ರಾಯದ ಪ್ರಕಾರ ಕಂಪನಿಯ ವಹಿವಾಟಿಗೆ ತೊಡಕಾಗಬಹುದಾದ ಅಂತಹ ಅಪಾಯಗಳು ಇರುವುದಿಲ್ಲವೆಂದು ತಿಳಿದುಬಂದಿದೆ.

15. ಪ್ರಾಧಿಕಾರಗಳು ಅಥವಾ ನ್ಯಾಯಾಲಯಗಳು ನೀಡಿರುವ ಮಹತ್ವದ ಆದೇಶಗಳ ಬಗ್ಗೆ :

ಕಂಪನಿಯ ಅಸ್ತಿತ್ವಕ್ಕೆ ಅಥವಾ ವಹಿವಾಟಿಗೆ ದಕ್ಕಿಯಾಗುವಂತಹ ಯಾವುದೇ ಮಹತ್ವದ ಆದೇಶಗಳು ನ್ಯಾಯಾಲಯ ಅಥವಾ ಯಾವುದೇ ಶಾಸನ ಬದ್ಧ ಪ್ರಾಧಿಕಾರಗಳಿಂದ ಬಂದಿರುವುದಿಲ್ಲ.

16. ಕಂಪನಿಯ ಸಹಭಾಗಿತ್ವದಲ್ಲಿ ನಿರ್ವಹಿಸಿರುವ ಅಂಗಸಂಸ್ಥೆ ಅಥವಾ ಸಹವರ್ತಿತ ಕಂಪನಿಗಳು :

ಪ್ರಸ್ತುತ ಸಾಲಿನಲ್ಲಿ ಕಂಪನಿಯು ಯಾವುದೇ ಅಂಗಸಂಸ್ಥೆಗಳು ಅಥವಾ ಸಹಭಾಗಿತ್ವದ ಅಥವಾ ಸಹವರ್ತಿತ ಕಂಪನಿಗಳನ್ನು ಹೊಂದಿರುವುದಿಲ್ಲ.

17. ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನೀತಿ :

ಅ) ಸಾಮಾಜಿಕ ಹೊಣೆಗಾರಿಕೆ ನೀತಿಯ ಸ್ಥೂಲ ಚಿತ್ರಣ : ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿಯಲ್ಲಿ ಈ ಕೆಳಕಂಡ ಅಂಶಗಳನ್ನು ಪಾಲಿಸಲು ಬದ್ಧವಾಗಿರುತ್ತದೆ.

ಪರಿಸರ ಸಂರಕ್ಷಣೆ, ನೈಸರ್ಗಿಕವಾಗಿ ಲಭ್ಯವಾಗುವ ಎಲ್ಲಾ ಸಂಪನ್ಮೂಲಗಳ ಬಳಕೆ, ಶಿಕ್ಷಣದ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ, ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಮುನ್ನೆಚ್ಚರಿಕೆ, ಶುಚಿತ್ವ ಕಾಪಾಡಲು ಮತ್ತು ಕುಡಿಯುವ ನೀರಿನ ಸೌಲಭ್ಯ, ನಿರ್ಗತಿಕರ ಮತ್ತು ಬಡವರ ಏಳಿಗೆಗಾಗಿ ಧನ ಸಹಾಯ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ, ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಶಿಕ್ಷಣ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಶ್ರಮಿಸಲಾಗುತ್ತಿದೆ. ನೈಸರ್ಗಿಕ ವಿಕೋಪ ಮತ್ತು ಪರಿಹಾರ ನಿಧಿಗೆ ಕೊಡುಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೇಲಿನ ಕಾರ್ಯಕ್ರಮಗಳಿಗೆ ರಚಿಸುವ ಶಾಸನಬದ್ಧ ಅಂಗಸಂಸ್ಥೆಗಳು ಮತ್ತು ಪ್ರಾಧಿಕಾರಗಳಿಗೆ ನೀಡುವ ಪರಿಹಾರ ಧನಗಳು ಸೇರುತ್ತವೆ.

ಆ) ಮೇಲಿನ ಸಾಮಾಜಿಕ ಹೊಣೆಗಾರಿಕೆ ನಿರ್ವಹಣೆಗಾಗಿ ಕಂಪನಿಯು ತನ್ನದೇ ಆದ ನೀತಿಯನ್ನು ಹೊಂದಿರುತ್ತದೆ. ಸದರಿ ನೀತಿಯು ಆಡಳಿತ ಮಂಡಳಿಯಿಂದ ಅನುಮೋದನೆಗೊಂಡಿರುತ್ತದೆ. ಕಂಪನಿಗಳ ಕಾಯಿದೆ 2013ರ ಪ್ರಕಾರ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ.

ಇ) ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಸಮರ್ಪಕ ನಿರ್ವಹಣೆಗೆ CSR ಸಮಿತಿಯನ್ನು 31-03-2020ರ ಅಂತ್ಯಕ್ಕೆ ಈ ಕೆಳಕಂಡಂತೆ ರಚಿಸಿರುತ್ತದೆ.

ಕ್ರ.ಸಂ.	CSR ಸಮಿತಿ ಸದಸ್ಯರುಗಳು	ಪದನಾಮ
1	ಶ್ರೀಮತಿ ಎನ್.ಆರ್. ಜಗನ್ಮತ	ಅಧ್ಯಕ್ಷರು
2	ಡಾ. ಚಂದ್ರಶೇಖರ ದೊಡ್ಡಮನಿ	ಸದಸ್ಯರು

(ಈ) ಈ ಕೆಳದ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭ

ಕಂಪನಿಗಳ ಕಾಯಿದೆ 2013ರ ಪ್ರಕಾರ CSR ಕಾರ್ಯಕ್ರಮದಡಿಯಲ್ಲಿ ಕೆಳದ ಮೂರು ವರ್ಷಗಳ ಸರಾಸರಿ

ನಿವ್ವಳ ಲಾಭ ರೂ. 10,28,90,866/- ಆಗಿರುತ್ತದೆ.

ವಿಷಯ	ಮೊತ್ತ (ರೂ.)
ತೆರಿಗೆ ಮುಂಚಿನ ಲಾಭ (2016-17)	6,33,96,176.00
ತೆರಿಗೆ ಮುಂಚಿನ ಲಾಭ (2017-18)	5,63,31,879.00
ತೆರಿಗೆ ಮುಂಚಿನ ಲಾಭ (2018-19)	18,89,44,542.00
ಒಟ್ಟು ರೂ.	30,86,72,597.00
ಸರಾಸರಿ ಲಾಭ (ಕಳೆದ ಮೂರು ವರ್ಷಗಳಿಂದ)	10,28,90,866.00
CSR ಬಜೆಟ್ (2019-20)	20,57,817.00

ಉ) 2019-20ನೇ ಸಾಲಿನಲ್ಲಿ ವಿನಿಯೋಗಿಸಲಾದ ಸಿಎಸ್‌ಆರ್ ನಿಧಿಯ ವಿವರಗಳನ್ನು ಇದೇ ವರದಿಯ ಪುಟ ಸಂಖ್ಯೆ (33) ರಲ್ಲಿ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಸೂಕ್ತ ಸಿಎಸ್‌ಆರ್ ಪ್ರಸ್ತಾವನೆಗಳು ಸಿಗದಿದ್ದ ಕಾರಣದಿಂದ ರೂ. 14,62,128/- ಗಳಷ್ಟು ಮೊತ್ತ ಸಿಎಸ್‌ಆರ್ ಯೋಜನೆಯಡಿ ಉಳಿದಿರುತ್ತದೆ.

18. ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳ ಸುರಕ್ಷತೆಗಾಗಿ **Sexual Harrassment of Women at work place (prevention, prohibition and Redressal) Act , 2013**, ರಡಿಯಲ್ಲಿ 'ಆಂತರಿಕ ದೂರು ಸಮಿತಿ'ಯನ್ನು ರಚಿಸಲಾಗಿರುತ್ತದೆ. 2018-19ನೇ ಸಾಲಿನಲ್ಲಿ ಯಾವುದೇ ದೂರುಗಳು ಸ್ವೀಕೃತವಾಗಿರುವುದಿಲ್ಲ.

19. ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ಬಾಂಧವ್ಯ :

2019-20ನೇ ಸಾಲಿನಲ್ಲಿ ಕಂಪನಿಯ ಆಡಳಿತ ವರ್ಗ ಮತ್ತು ನೌಕರರ ನಡುವೆ ಸೌಹಾರ್ದಯುತ ಬಾಂಧವ್ಯವನ್ನು ಹೊಂದಲಾಗಿರುತ್ತದೆ.

20. ವಾರ್ಷಿಕ ಪ್ರಮಾಣ ಪತ್ರ :

2013ರ ಕಂಪನಿ ಕಾಯಿದೆ, ಕಾಲಂ 134 (3) (ಎ) ಪ್ರಕಾರ ಸಲ್ಲಿಸಬೇಕಾದ ವಾರ್ಷಿಕ ಪ್ರಮಾಣ ಪತ್ರವನ್ನು ಈ ವರದಿಗೆ ಅನುಬಂಧಿಸಿ ನೀಡಲಾಗಿದೆ. (MGT-9) (ಅನುಬಂಧ - ಎ).

21. ಕಂಪನಿಯ ಷೇರುಗಳ ಡಿಲಿವರಿಂಗ್ ಬಗ್ಗೆ :

ಎಲ್ಲಾ ಷೇರು ವರ್ಗಾವಣೆ ಮತ್ತು ದಾಖಲಾತಿ ಪುಸ್ತಕಗಳ ನಿರ್ವಹಣೆಯನ್ನು ಕಂಪನಿಯ ನೊಂದಾಯಿತ ಕಚೇರಿಯಲ್ಲಿ ನಿರ್ವಹಿಸಲಾಗುತ್ತಿದೆ.

ಶ್ರೀ ಸಿ. ಹರಕುಮಾರ್, ಇವರನ್ನು ಪ್ರಭಾರ ಕಂಪನಿ ಕಾರ್ಯದರ್ಶಿ ಎಂದು ನಿಯುಕ್ತಿಗೊಳಿಸಲಾಗಿದ್ದು ಇವರು ಕಂಪನಿಯ ಪಾಲನಾ ಅಧಿಕಾರಿಯಾಗಿರುತ್ತಾರೆ.

86,155 ಈಕ್ವಿಟಿ ಷೇರುಗಳು ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಪ್ಸಿಂಗ್ ಆಗಿದ್ದು, ಹಾಲಿ ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್ ಸ್ವಯಂಪ್ರೇರಿತವಾಗಿ ಮುಚ್ಚಿರುವುದರಿಂದ ಅಲ್ಲಿ ಲಿಪ್ಸಿಂಗ್ ಆಗಿದ್ದ 86,155 ಈಕ್ವಿಟಿ ಷೇರುಗಳನ್ನು

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಡಿಸೆಮಿನೇಷನ್ ಬೋರ್ಡ್‌ನಲ್ಲಿ ಇರಿಸಲಾಗಿದೆ. ಕಂಪನಿಗಳ ಕಾಯಿದೆ 2013ರ ಪ್ರಕಾರ ಮತ್ತು ಸಂಬಂಧಿಸಿದ ನಿಯಮಗಳ ಪ್ರಕಾರ ಕಂಪನಿಯು ಲಿಸ್ಟಿಂಗ್ ಮಾನ್ಯತೆಯನ್ನು ಕಳೆದುಕೊಂಡಿರುತ್ತದೆ. ಸದ್ಯಕ್ಕೆ ಕಂಪನಿಯು ಬೇರೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸದರಿ ಷೇರುಗಳನ್ನು ಲಿಸ್ಟಿಂಗ್ ಮಾಡಿಸಲು ಇಚ್ಛಿಸಿಲ್ಲವಾದ್ದರಿಂದ ಮಂಡಳಿಯು ಈಗಾಗಲೇ ಷೇರುದಾರರಿಗೆ Exit ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ SEBI ನಿಯಮಾವಳಿಗಳ ಪ್ರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

22. ಸ್ಥಿರ ಠೇವಣಿಗಳು :

ಪ್ರಸ್ತುತ ಸಾಲಿನಲ್ಲಿ ಕಂಪನಿಯು ಯಾವುದೇ ಠೇವಣಿಗಳನ್ನು ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ ಬರುವ Deposits ವ್ಯಾಖ್ಯಾನದ ಪ್ರಕಾರ ಸ್ವೀಕರಿಸಿರುವುದಿಲ್ಲ.

23. ಲೆಕ್ಕ ಪರಿಶೋಧಕರು :

ಅ) ಶಾಸನಬದ್ಧ ಲೆಕ್ಕಪರಿಶೋಧಕರು :

ಕಂಪನಿಗಳ ಕಾಯ್ದೆ 2013 ರ ಪರಿಚ್ಛೇದ 139ರ ಪ್ರಕಾರ ಮೆ|| ಎಲ್.ಆರ್. ಪ್ರಕಾಶ್ & ಕೋ., ಚಾರ್ಟೆಡ್ ಅಕೌಂಟೆಂಟ್ಸ್, ಮೈಸೂರು ಇವರು 2019-20ನೇ ಸಾಲಿಗೆ ಶಾಸನಬದ್ಧ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡಿರುತ್ತಾರೆ.

ಶಾಸನಬದ್ಧ ಲೆಕ್ಕಪರಿಶೋಧಕರ ಟೀಕೆ: ಟಿಪ್ಪಣಿ/ಅಭಿಪ್ರಾಯಗಳನ್ನು ಗಮನಿಸಲಾಗಿದೆ ಹಾಗೂ ಉತ್ತರಗಳನ್ನು ಈ ವರದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಒದಗಿಸಲಾಗಿದೆ.

ಕಂಪನಿಗಳ ಕಾಯ್ದೆ 2013ರ ಪ್ರಕಾರ ಲೆಕ್ಕ ಪರಿಶೋಧಕರಿಗೆ ನೀಡಬೇಕಾದ ಸಂಭಾವನೆಯನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿಗದಿಪಡಿಸಬೇಕಾಗಿರುತ್ತದೆ ಹಾಗೂ ಇದಕ್ಕೆ ಸದಸ್ಯರುಗಳ ಸಮ್ಮತಿಯನ್ನು ಕೋರಲಾಗಿದೆ.

ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143 (6)(ಬಿ)ರ ಪ್ರಕಾರ 31ನೇ ಮಾರ್ಚ್, 2020 ಕ್ಕೆ ಅಂತ್ಯಗೊಂಡ ವರ್ಷದ ಕಂಪನಿಯ ಲೆಕ್ಕಪತ್ರಗಳ ಮೇಲೆ ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರವರ ವರದಿ/ಟೀಕೆ ಟಿಪ್ಪಣಿಗಳನ್ನು ಈ ವರದಿಗೆ ಲಗತ್ತಿಸಲಾಗಿದೆ.

ಆ) ಆಂತರಿಕ ಲೆಕ್ಕಪರಿಶೋಧಕರು :

2019-20ನೇ ಸಾಲಿಗೆ ಮೆ|| ನವೀನ್‌ಕುಮಾರ್ ಡಿ.ವಿ. ಅಂಡ್ ಅಸೋಷಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್ಸ್, ಮೈಸೂರು ಇವರನ್ನು ಕಂಪನಿಯ ಆಂತರಿಕ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಲಾಗಿದೆ.

ಇ) ಕಾಸ್ಟ್ ಆಡಿಟರ್ಸ್ : ಮೆ|| ಆರ್. ಪುರುಷೋತ್ತಮನ್ ರವರನ್ನು ಆರ್ಥಿಕ ವರ್ಷ 2019-20ಕ್ಕೆ ಕಾಸ್ಟ್ ಅಕೌಂಟೆಂಟರಾಗಿ ನೇಮಕ ಮಾಡಲಾಗಿದೆ.

24. ಆಡಿಟರುಗಳು ನೀಡಿರುವ ವ್ಯಾಖ್ಯಾನ / ಟಿಪ್ಪಣಿಗಳನ್ನು ಗಮನಿಸಲಾಗಿದ್ದು ಈ ಸಂಬಂಧ ನೀಡಿರುವ ವರದಿಯನ್ನು ಈ ವರದಿಗೆ ಲಗತ್ತಿಸಿದೆ (ಅನುಬಂಧ - ಬಿ).

25. ಇತರೇ ವಿಷಯಗಳು :

ಅ) ಸಾಮಾನ್ಯ ಸಭೆಗಳು : ಹಿಂದಿನ ಮೂರು ವರ್ಷಗಳಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಗಳ ಸ್ಥಳ,

Mysore Paints & Varnish Limited, Mysore

ದಿನಾಂಕ ಮತ್ತು ಸಮಯ ಹಾಗೂ ಅಲ್ಲಿ ಅಂಗೀಕಾರವಾದ ವಿಶೇಷ ನಡವಳಿಗಳ ವಿವರಗಳು ಈ ಕೆಳಗಿನಂತಿವೆ:

ವರ್ಷ	ಸ್ಥಳ	ದಿನಾಂಕ ಮತ್ತು ಸಮಯ	ಅಂಗೀಕಾರವಾದ ವಿಶೇಷ ನಡವಳಿ
2016-17	ನೊಂದಾಯಿತ ಕಚೇರಿ	26.09.2017 (ಮ.3.30 ಘಂ)	ವಿಶೇಷ ನಡವಳಿ ಅಂಗೀಕಾರವಾಗಿಲ್ಲ
2017-18	ನೊಂದಾಯಿತ ಕಚೇರಿ	28.09.2018 (ಬೆ.11.30 ಘಂ)	ವಿಶೇಷ ನಡವಳಿ ಅಂಗೀಕಾರವಾಗಿಲ್ಲ
2018-19	ನೊಂದಾಯಿತ ಕಚೇರಿ	30.09.2019 (ಬೆ.11.30 ಘಂ)	ವಿಶೇಷ ನಡವಳಿ ಅಂಗೀಕಾರವಾಗಿಲ್ಲ

ಕಂಪನಿಯು ಹಿಂದಿನ ಮೂರು ವರ್ಷಗಳಲ್ಲಿ ಯಾವುದೇ ಅಸಾಧಾರಣ ಸಾಮಾನ್ಯ ಸಭೆಗಳನ್ನು ನಡೆಸಿರುವುದಿಲ್ಲ.

ಆ) ಸಾಮಾನ್ಯ ಷೇರುದಾರರ ಮಾಹಿತಿ :

(i) 74ನೇ ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕ, ಸಮಯ ಮತ್ತು

ಸ್ಥಳ : 25ನೇ ಸೆಪ್ಟೆಂಬರ್ 2020, ಬೆಳಿಗ್ಗೆ 11.30ಕ್ಕೆ ಕಂಪನಿಯ ನೊಂದಾಯಿತ ಕಛೇರಿಯಲ್ಲಿ

(ii) ಹಣಕಾಸು ದಿನಾಂಕ ಪಟ್ಟಿ : 01.04.2019 ರಿಂದ 31.03.2020

ಇ) ಪುಸ್ತಕಗಳು ಮುಚ್ಚಲ್ಪಡುವ ದಿನಾಂಕ : 74ನೇ ವಾರ್ಷಿಕ ಸಾಮಾನ್ಯ ಸಭೆಯ ಉದ್ದೇಶಕ್ಕಾಗಿ ಕಂಪನಿಯ ಸದಸ್ಯರ ದಾಖಲಾತಿ ಪುಸ್ತಕ ಮತ್ತು ಷೇರು ವರ್ಗಾವಣೆ ಪುಸ್ತಕಗಳು ದಿನಾಂಕ 16-09-2020 ರಿಂದ 25-09-2020ರ ವರೆಗೆ ಮುಚ್ಚಲ್ಪಡುತ್ತವೆ.

ಈ) ಲಾಭಾಂಶ ಪಾವತಿಸುವ ದಿನಾಂಕ :

ಮಂಡಳಿಯು ಲಾಭಾಂಶ ಪಾವತಿಗೆ ಶಿಫಾರಸ್ಸು ಮಾಡಿದ ಪ್ರಕಾರ ದಿನಾಂಕ 25-09-2020 ರಂದು 74ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆ ದೊರೆತಲ್ಲಿ, ಕಂಪನಿಗಳ ಕಾಯ್ದೆ ರೀತಿ ನಿಗದಿತ ಅವಧಿಯಲ್ಲಿ ಪಾವತಿಸಲಾಗುವುದು.

26. ಸಂಪೂರ್ಣ ಸಹಕಾರ ಮತ್ತು ನೆರವು ನೀಡಿರುವ ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರಿಗೆ ನಿಮ್ಮ ನಿರ್ದೇಶಕರುಗಳು ಕೃತಜ್ಞತೆಯನ್ನು ಸಲ್ಲಿಸುತ್ತಾ ದಾಖಲಿಸಲು ಇಚ್ಛಿಸುತ್ತಾರೆ. ನಿಮ್ಮ ನಿರ್ದೇಶಕರುಗಳು, ಉದ್ಯೋಗಿಗಳ ಪ್ರಸಕ್ತ ವರ್ಷದ ಪ್ರಾಮಾಣಿಕ ಸೇವೆಯನ್ನು ಸಹ ಶ್ಲಾಘಿಸಿ, ದಾಖಲಿಸಲು ಇಚ್ಛಿಸುತ್ತಾರೆ.

ನಿರ್ದೇಶಕರ ಮಂಡಳಿಯ ಆದೇಶದ ಮೇರೆಗೆ

ಸಹಿ/-

(ಗೌರವ ಗುಪ್ತ, ಭಾ.ಆ.ಸೇ.)

ಅಧ್ಯಕ್ಷರು

(DIN - 021984763)

ಸ್ಥಳ : ಬೆಂಗಳೂರು

ದಿನಾಂಕ : 02-09-2020

ಅನುಬಂಧ - ಬಿ

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಮೈಸೂರು-15

31-03-2020 ರ ಅವಧಿಗೆ ಶಾಸನಬದ್ಧ ಲೆಕ್ಕ ಪರಿಶೋಧಕರ ಪರಿಶೀಲನಾ ವರದಿ ಮೇಲೆ ಆಡಳಿತ ಮಂಡಳಿ ಸದಸ್ಯರ ವರದಿ

ಎ. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಬಗ್ಗೆ	ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಖರ್ಚುಗಳನ್ನು ಗುರುತಿಸಲಾಗಿದ್ದು, ತತ್ಸಂಬಂಧ ಮುನ್ನೇರ್ಪಾಡುಗಳನ್ನು ಮಾಡಲಾಗಿದೆ. ಐಸಿಎಐ ಸಂಸ್ಥೆಯ ಮಾರ್ಗಸೂಚಿ ಕಲಂ(8) ರ ಅಂಶಗಳನ್ನು ಮುಂದಿನ ವರ್ಷಗಳಲ್ಲಿ ಪಾಲನೆ ಮಾಡಲಾಗುವುದು.
ಬಿ. ಕಂಪನಿಯ ಸ್ವೀಕೃತಿ ಬಗ್ಗೆ	ಕಂಪನಿಯ ಸ್ವೀಕೃತಿ ಪ್ರತಿ ರೂ.38.18 ಲಕ್ಷ ಮೂರು ವರ್ಷಗಳಿಗೂ ಮೇಲ್ಪಟ್ಟಿರುವುದರಲ್ಲಿ ರೂ.14.02 ಲಕ್ಷಗಳಿಗೆ ಕಂಪನಿಯು ಕೋರ್ಟ್‌ನಲ್ಲಿ ದಾವೆ ಹೂಡಿ ಡಿಕ್ರಿ ಪಡೆಯಲಾಗಿದ್ದು ವಸೂಲಾತಿಗೆ ಕ್ರಮ ವಹಿಸಲಾಗುವುದು. ರೂ.10.86 ಲಕ್ಷ ಸರ್ಕಾರಿ ಇಲಾಖೆಗಳಿಂದ, ರೂ.9.81 ಲಕ್ಷ ಸಕ್ಕರೆ ಕಾರ್ಖಾನೆಗಳಿಂದ ಮತ್ತು ರೂ.3.49 ಲಕ್ಷ ಇತರೇ ಮೂಲಗಳಿಂದ ಬರಬೇಕಾಗಿದ್ದು ವಸೂಲಾತಿಗೆ / ಹರ್ಷಣೆಗೆ ಕ್ರಮ ವಹಿಸಲಾಗುವುದು.
ಸಿ. ಕಂಪನಿಯ ಮುಂಗಡ ಪಾವತಿ ಬಗ್ಗೆ	ಕಂಪನಿಯಿಂದ ಮುಂಗಡ ಪಾವತಿ ರೂ.11,71,038/-ಗಳನ್ನು ಮೆ ಬಿ.ಪಿ.ಸಿ.ಎಲ್‌ಗೆ ನೀಡಿದ್ದ ಮುಂಗಡವಾಗಿದ್ದು ಅದರ ವಸೂಲಾತಿಗೆ ದಾವೆ ಹೂಡಿ ಕಂಪನಿಯ ಪರ ಡಿಕ್ರಿ ಪಡೆಯಲಾಗಿದೆ. ಸದರಿ ಮೊಕದ್ದಮೆಯು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಬಾಕಿ ಇದ್ದು ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಡಿ. ಸ್ಥಿರ ಆಸ್ತಿಗಳ ಬಗ್ಗೆ	ಸ್ಥಿರ ಆಸ್ತಿಗಳ ಸಂರಕ್ಷಣೆಗಾಗಿ ಅದರ ಭೌತಿಕ ಇರುವಿಕೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಕಂಪನಿಯ ಆಂತರಿಕ ಲೆಕ್ಕಪರಿಶೋಧಕರಿಗೆ ವಹಿಸಲಾಗಿತ್ತು. ಅದರಂತೆ ಅವರು ಭೌತಿಕ ಪರಿಶೀಲನಾ ವರದಿ ನೀಡಿರುತ್ತಾರೆ. 'Impairment Loss of Fixed Assets' ಬಗ್ಗೆ ಮುಂದಿನ ವರ್ಷಗಳಲ್ಲಿ ಮೌಲ್ಯಮಾಪನ ಮಾಡಿಸಲು ಕ್ರಮ ವಹಿಸಲಾಗುವುದು.
ಇ. ಸವಕಳಿ	ಪ್ರೋ-ರೇಟಾ ಆಧಾರದ ಬದಲು ಒಂದು ವರ್ಷದ ಪೂರ್ತಿ ಅವಧಿಗೆ ಕಂಪನಿಯು ಲೆಕ್ಕ ಪತ್ರಗಳ ನಿಯಮದ ಪ್ರಕಾರ ಸವಕಳಿಯನ್ನು ಮಾಡಲಾಗಿದೆ.
ಎಫ್. ಉದ್ಯೋಗಿಗಳ ಭವಿಷ್ಯನಿಧಿ	ಮೈಪೇವಾಲಿ ಉದ್ಯೋಗಿಗಳ ಭವಿಷ್ಯನಿಧಿಯನ್ನು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಛೇರಿಗೆ ಜೂನ್ 2016 ರಿಂದ ಅನ್ವಯವಾಗುವಂತೆ, ಆಡಳಿತ ಮಂಡಳಿಯ ಅನುಮೋದನೆ ಪಡೆದು ಸದರಿ ನಿಧಿಯಲ್ಲಿ ಇದ್ದ ಹೂಡಿಕೆಗಳನ್ನು ಪರಿವರ್ತಿಸಿ ನೀಡಲಾಗಿರುತ್ತದೆ. ಉಳಿಕೆ ಹೂಡಿಕೆ ಹಣ ರೂ. 17,65,031.00 ಗಳನ್ನೂ ಸಹ ಪರಿವರ್ತಿಸಿ ಭವಿಷ್ಯನಿಧಿ ಕಛೇರಿಗೆ ನೀಡಲಾಗಿದೆ. ಪಂಜಾಬ್ ಫೈನಾನ್ಸ್ ಕಾರ್ಪೊರೇಷನ್ ಬಾಂಡ್ ಮತ್ತು ಮ್ಯಾಚುಯಲ್ ಫಂಡ್ ಸೇರಿ ಬರಬೇಕಾಗಿರುವ ರೂ. 8,57,711.85 ಹಣವನ್ನು ಸದರಿ ಸಂಸ್ಥೆಗಳಿಂದ ಬಂದ ತಕ್ಷಣ ಎಂ.ಪಿ.ವಿ.ಎಲ್. ಸಂಸ್ಥೆಗೆ ನೀಡಲಾಗುವುದು.

ಆಡಳಿತ ಮಂಡಳಿ ಪರವಾಗಿ

ಸಹಿ/-
(ಗೌರವ ಗುಪ್ತ, ಭಾ.ಆ.ಸೇ.)
ಅಧ್ಯಕ್ಷರು
(DIN - 021984763)

ಸ್ಥಳ: ಬೆಂಗಳೂರು

ದಿನಾಂಕ : 02-09-2020

ಎಲ್.ಆರ್. ಪ್ರಕಾಶ್ ಮತ್ತು ಕಂ
ಚಾರ್ಟರ್ಡ್ ಅಕೌಂಟೆಂಟ್ಸ್

#138/0, 1 ನೇ ಮಹಡಿ, ರಾಮವಿಲಾಸ್ ರಸ್ತೆ
ಮೈಸೂರು - 570 014
ದೂರವಾಣಿ ಸಂಖ್ಯೆ: 2424997
ಇಮೇಲ್ ಐಡಿ: lrpcomys@yahoo.co.in

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಸದಸ್ಯರಿಗೆ

ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯ ವರದಿ

ಪರಿಮಿತಿಗೊಳಿಸಿದ ಅಭಿಪ್ರಾಯ

ಈ ವರದಿಯೊಂದಿಗೆ ಇರಿಸಲಾಗಿರುವ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ನಿಯಮತ ("ಸಂಸ್ಥೆ") ಯ ಸ್ವತಂತ್ರ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯನ್ನು ನಾವು ನಡೆಸಿದ್ದೇವೆ, ಹಾಗೂ ಈ ಹೇಳಿಕೆಗಳಲ್ಲಿ ಮಾರ್ಚ್ 31, 2020 ರಂತೆ ಬ್ಯಾಲೆನ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ, ಹಾಗೂ ಅಂದು ಕೊನೆಗೊಂಡ ವರ್ಷದ ನಗದು ಹರಿವಿನ ಹೇಳಿಕೆ, ಮಹತ್ವದ ಲೆಕ್ಕಪತ್ರ ನೀತಿಗಳ ಸಾರಾಂಶ ಮತ್ತು ಇತರ ವಿವರಣಾತ್ಮಕ ಮಾಹಿತಿಗಳನ್ನು ಒಳಗೊಂಡಂತೆ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳು ಒಳಗೊಂಡಿವೆ.

ನಮ್ಮ ಅಭಿಪ್ರಾಯದ ಪ್ರಕಾರ ಹಾಗೂ ನಮಗೆ ಲಭ್ಯವಿರುವ ಅತ್ಯುತ್ತಮ ಮಾಹಿತಿಯ ಮತ್ತು ನಮಗೆ ನೀಡಲಾಗಿರುವ ವಿವರಣೆಗಳ ಪ್ರಕಾರ, ಮೇಲಿನ ಸ್ವತಂತ್ರ ಹಣಕಾಸು ಹೇಳಿಕೆಗಳು ಕಾಯಿದೆಯಂತೆ ಅಗತ್ಯವಿರುವ ಮಾಹಿತಿಯನ್ನು ಅಗತ್ಯವಿರುವ ರೀತಿಯಲ್ಲಿ ನೀಡುತ್ತವೆ ಹಾಗೂ ನಮ್ಮ ವರದಿಯಲ್ಲಿನ 'ಪರಿಮಿತಿಗೊಳಿಸಿದ ಅಭಿಪ್ರಾಯಕ್ಕಾಗಿ ಆಧಾರ' ವಿಭಾಗದಲ್ಲಿ ವಿವರಿಸಲಾಗಿರುವ ವಿಷಯದ ಪರಿಣಾಮಗಳನ್ನು ಹೊರತುಪಡಿಸಿ, ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ, ಮಾರ್ಚ್ 31, 2020 ರಂತೆ ಸಂಸ್ಥೆಯ ವ್ಯವಹಾರಗಳ ಸ್ಥಿತಿ ಮತ್ತು ಲಾಭ ಮತ್ತು ಆ ದಿನಾಂಕದಂದು ಕೊನೆಗೊಂಡ ಹಣಕಾಸು ವರ್ಷಕ್ಕಾಗಿ ಅದರ ನಗದು ಹರಿವುಗಳ ನಿಜವಾದ ಮತ್ತು ನ್ಯಾಯಯುತ ಒಳನೋಟವನ್ನು ನೀಡುತ್ತವೆ.

ಪರಿಮಿತಿಗೊಳಿಸಿದ ಅಭಿಪ್ರಾಯಕ್ಕಾಗಿ ಆಧಾರ

- ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಖರ್ಚುಗಳಿಗಾಗಿ ಮಾಡಲಾದ ಹಂಚಿಕೆಗಾಗಿ ರೂ. 20,57,817/- ಗಳನ್ನು ಲಾಭ ಮತ್ತು ನಷ್ಟ ಖಾತೆಯಿಂದ ಡೆಬಿಟ್ ಮಾಡಲಾಗಿದೆ (ಟಿಪ್ಪಣಿ 24-ಇತರ ಖರ್ಚುಗಳು ವಿವರಣೆಯನ್ನು ನೋಡಿ). ಈ ಹಂಚಿಕೆಯಿಂದ ಸಂಸ್ಥೆಯು ರೂ.5,95,689/- ಗಳನ್ನು ಖರ್ಚು ಮಾಡಿದೆ ಹಾಗೂ ಖರ್ಚು ಮಾಡದಿರುವ CSR ಹಂಚಿಕೆಯು ರೂ.14,62,128/- ಆಗಿದೆ. ವರದಿ ಮಾಡುವ ಅವಧಿಯಲ್ಲಿ CSR ಗಾಗಿ ಖರ್ಚು ಮಾಡದ ಮೊತ್ತಕ್ಕಾಗಿ ಹಣಕಾಸು ಹೇಳಿಕೆಯಲ್ಲಿ CSR ಖರ್ಚಿಗೆ ಯಾವುದೇ ಪೂರ್ವಸಿದ್ಧತೆ ಮಾಡುವ ಅಗತ್ಯವಿಲ್ಲ. ಎಂದು ICAI ಹೊರಡಿಸಿದ ಯಾವುದೇ ಚಟುವಟಿಕೆಯ ಖರ್ಚುಗಳ ಲೆಕ್ಕಪತ್ರದ ಮಾರ್ಗದರ್ಶಿ ಟಿಪ್ಪಣಿ ವಿಭಾಗ 8 ನಿಗದಿಪಡಿಸುತ್ತದೆ. ಆದ್ದರಿಂದ, ರೂ. 14,62,128/- ರ ಹಂಚಿಕೆಯ ಕಾರಣದಿಂದ, ಖರ್ಚಿನ ಅತ್ಯುತ್ತಮ ಕಾರಣವಾಗಿದೆ ಹಾಗೂ ಇದರ ಪರಿಣಾಮವಾಗಿ ಲಾಭದಲ್ಲಿ ರೂ. 14,62,128/- ರಷ್ಟು ನ್ಯೂನೋಕ್ತಿಗೆ ಕಾರಣವಾಗಿದೆ.
- ಸಂಸ್ಥೆಯು ಪಡೆಯಬೇಕಾಗಿರುವ ವ್ಯಾಪಾರದ ಪಾವತಿಗಳು ರೂ. 38,18,152/- ಗಳವರೆಗೂ ಇರುವುದು (ಮಾರ್ಚ್ 2019 ರಂದು ರೂ. 46,13,788/- ಆಗಿರುತ್ತದೆ), ಹಾಗೂ ಇವುಗಳು 3 ವರ್ಷಕ್ಕೂ ಹಳೆಯದಾಗಿರುತ್ತವೆ.

ಅಂದರೆ, ಮಿತಿ ಕಾಯ್ದೆ, 1963 ರ ಅಡಿಯಲ್ಲಿ ಶಿಫಾರಸು ಮಾಡಲಾಗಿರುವ ಮರಳಿಪಡೆಯುವಿಕೆ ಅವಧಿಗಿಂತಲೂ ಹಳೆಯದಾಗಿರುವವು ಹಾಗೂ ಆ ಕಾರಣದಿಂದ ಮರುಪಡೆಯಲಾಗುವುದಿಲ್ಲ ಎಂದು ನಮ್ಮ ಅಭಿಪ್ರಾಯವಾಗಿರುವುದು. ಆದರೆ, ಖಾತೆಗಳಲ್ಲಿ ಇವುಗಳಿಗಾಗಿ ಸೂಕ್ತ ಪೂರ್ವಸಿದ್ಧತೆ ಮಾಡಲಾಗಿಲ್ಲ. ಇದರಿಂದ ನಿವ್ವಳ ಲಾಭ ಮತ್ತು ವ್ಯಾಪಾರದ ಮರುಪಡೆಯುವಿಕೆಗಳನ್ನು ಕ್ರಮವಾಗಿ ಈ ಮಟ್ಟಿಗೆ ಉತ್ತೇಜಿಸಲಾಗಿದೆ. (ಟಿಪ್ಪಣಿ 26 (xxiii) (i) - ಇತರ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿ ಅನ್ನು ನೋಡಿ)

- c) ಸಂಸ್ಥೆಯ ಮುಂಗಡವು ರೂ. 11,71,038/- ಗಳಷ್ಟು ಇರುವುದು (ಮಾರ್ಚ್ 2019 ರಂತೆ - ರೂ. 11,71,370/-). ಸಂಸ್ಥೆಯು ಮರುಪಡೆಯುವಿಕೆ ಮೊಕದ್ದಮೆಯನ್ನು ಸಲ್ಲಿಸಿದೆ. ಈ ಮೊಕದ್ದಮೆಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಪ್ರಕ್ರಿಯೆಯಲ್ಲಿರುವವು. ಈ ಪ್ರಕರಣಗಳನ್ನು ಇನ್ನೂ ಇತ್ಯರ್ಥ ಮಾಡಲಾಗಿಲ್ಲ. ಆದ್ದರಿಂದ, ಖಾತೆ ಪುಸ್ತಕಗಳಲ್ಲಿ ಯಾವುದೇ ಪೂರ್ವಸಿದ್ಧತೆ ಮಾಡಲಾಗಿಲ್ಲ. (ಟಿಪ್ಪಣಿ 26 (xxiii) (ಜೆ) - ಇತರ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿ' ನೋಡಿ).
- d) ಸಂಸ್ಥೆಯು ತನ್ನ ಸ್ಥಿರ ಸ್ವತ್ತುಗಳ ಮುಂದೂಯುವ ಮೊತ್ತವನ್ನು ಪರಿಶೀಲಿಸಿಲ್ಲ ಹಾಗೂ 'AS-28-ಆಸ್ತಿಗಳ ದುರ್ಬಲತೆ ನಷ್ಟಗಳು' ವಿನ ಅಡಿಯಲ್ಲಿ ಅಗತ್ಯವಿರುವಂತಹ ವಿಮರ್ಶೆಯಿಂದ ಉಂಟಾಗುವ ದುರ್ಬಲತೆ ನಷ್ಟಗಳು, ಯಾವುದೇ ಇದ್ದಲ್ಲಿ, ಅವುಗಳನ್ನು ಗುರುತಿಸಿಲ್ಲ. ಆದಾಗ್ಯೂ, ಅಂತಹ ನಷ್ಟಗಳ ಗುರುತಿಸುವಿಕೆ ಬಾಕಿ ಉಳಿದಿರುವುದರಿಂದ, ಹಣಕಾಸಿನ ಹೇಳಿಕೆಗಳ ಮೇಲೆ ಅದರ ಪ್ರಭಾವವನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗುತ್ತಿಲ್ಲ.
- e) ಕಂಪನಿಗಳ ಕಾಯ್ದೆ 2013 ರ ನಿಬಂಧನೆಯ ವಿರುದ್ಧವಾಗಿ, ಸಂಸ್ಥೆಯು ವರ್ಷದಲ್ಲಿ ಸ್ವಾಧೀನಪಡಿಸಿಕೊಂಡಿರುವ ಸ್ಥಿರ ಸ್ವತ್ತುಗಳ ಮೇಲೆ ಪೂರ್ಣ ವರ್ಷಕ್ಕೆ ಸವಕಳಿ ವಿಧಿಸಿದೆ. ಪರಿಣಾಮವಾಗಿ, ವಿಧಿಸಲಾಗಿರುವ ಸವಕಳಿಯು ರೂ. 34,289/- ರಷ್ಟು ಹೆಚ್ಚಾಗಿರುತ್ತದೆ (ಮಾರ್ಚ್ 2019 ರಂತೆ - ರೂ. 52,139/-) ಹಾಗೂ ಘೋಷಿಸಲಾಗಿರುವ ಲಾಭ ಮತ್ತು ಸ್ಥಿರ ಸ್ವತ್ತುಗಳನ್ನು ಕ್ರಮವಾಗಿ ಈ ಮಟ್ಟಿಗೆ ಕಡಿಮೆ ಮಾಡಲಾಗಿದೆ (ಮಹತ್ವದ ಲೆಕ್ಕಪತ್ರ ನೀತಿಗಳು (ಸ್ವತ್ತು, ಸ್ಥಾವರ ಮತ್ತು ಸಲಕರಣೆಗಳು) ನ ಟಿಪ್ಪಣಿ 2 ಅನ್ನು ನೋಡಿ). ಲೆಕ್ಕಪತ್ರ ನೀತಿಯು ಅನುಸೂಚಿ II, ಕಂಪನಿಗಳ ಕಾಯ್ದೆ, 2013 ರೊಂದಿಗೆ ಹೊಂದಿಕೆಯಾಗುವುದಿಲ್ಲ.
- f) ಭವಿಷ್ಯ ನಿಧಿಯ ವಿಷಯದಲ್ಲಿ, ಉದ್ಯೋಗದಾತರ ಕೊಡುಗೆಗಳೊಂದಿಗೆ ನೌಕರರ ಕೊಡುಗೆಗಳ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಸಂಸ್ಥೆಯು ಮೆ|| ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ನಿಯಮಿತ ಉದ್ಯೋಗದಾತ ಭವಿಷ್ಯ ನಿಧಿ ಟ್ರಸ್ಟ್ ಅನ್ನು ರಚಿಸಿದೆ. 354 ನೇ ಎಂಪಿವಿಎಲ್ ಮಂಡಳಿ ಸಭೆ ಮತ್ತು 470 ನೇ, 479 ನೇ ಎಂಪಿವಿಎಲ್ ಇಪಿಎಫ್ ಟ್ರಸ್ಟಿಗಳ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಪ್ರಕಾರ, ಎಂಪಿವಿಎಲ್ ವಿನಾಯಿತಿ ಪಡೆದ ಭವಿಷ್ಯ ನಿಧಿ ಟ್ರಸ್ಟ್ ಅನ್ನು 2016 ರ ಜೂನ್ 1 ರಿಂದ ಜಾರಿಗೆ ಬರುವಂತೆ EPFO ಗೆ ಒಪ್ಪಿಸಲು ನಿರ್ಧರಿಸಲಾಯಿತು. ಅಂತೆಯೇ, ಅವರು ಉದ್ಯೋಗದಾತರ ಮತ್ತು ಬಡ್ಡಿಗಳ ಕೊಡುಗೆಯನ್ನು EPFO ಗೆ ವರ್ಗಾಯಿಸಲು ತಮ್ಮ ಹೂಡಿಕೆಗಳನ್ನು ಹಿಂಪಡೆದುಕೊಳ್ಳಬೇಕಾಗಿತ್ತು. ಸಂಸ್ಥೆಯು ಪಂಜಾಬ್ ಫೈನಾನ್ಸ್ ಕಾರ್ಪೊರೇಷನ್ ಬಾಂಡ್, ಮ್ಯೂಚುವಲ್ ಫಂಡ್ ಫೋಲಿಯೋ, ಮತ್ತು ಪಂಜಾಬ್ ನ್ಯಾಷನಲ್ ಕಾರ್ಪೊರೇಷನ್ ಬಾಂಡ್ಗಳಲ್ಲಿ ಕ್ರಮವಾಗಿ ಹೂಡಿಕೆ ಮಾಡಿದ್ದ ಮೊತ್ತಗಳಾದ ರೂ. 5,00,000/- ರೂ .1,77,397.85/- ಮತ್ತು ರೂ. 1,80,314/- ಹಾಗೂ ಹಾಗೂ ಅವುಗಳ ಮೇಲಿನ ಬಾಕಿಯಿರುವ ಬಡ್ಡಿಗಳನ್ನು ಪಡೆದುಕೊಳ್ಳಲಾಗಲಿಲ್ಲ. ಮೇಲೆ ತಿಳಿಸಿದಂತಹ ಮೊತ್ತಗಳನ್ನು ಹೊರತುಪಡಿಸಿ, ಹೂಡಿಕೆಗಳನ್ನು ಮರುಪಡೆದುಕೊಂಡ ನಂತರ ರೂ .17,65,031/- ಕೊರತೆ ಇದ್ದಿತು, ಅದನ್ನು 369 ನೇ ಮಂಡಳಿಯ ನಿಯಮದಲ್ಲಿ EPFO ಗೆ ವರ್ಗಾಯಿಸಬೇಕಾಗಿತ್ತು.

ಅದರಂತೆ, ಸಂಸ್ಥೆಯು ಸಂಸ್ಥೆಯ ಖಾತೆಗಳ ಪುಸ್ತಕಗಳಲ್ಲಿ EPFO ಗೆ ಪಾವತಿಸಿದ ರೂ .17,65,031/- ಕೊರತೆಯನ್ನು ವಜಾ ಮಾಡಿದೆ. ಆದ್ದರಿಂದ, ಮೇಲಿನ ರೂ .17,65,013/- ರ ಕೊರತೆಯು ಖರ್ಚುಗಳ ಅತ್ಯುಕ್ತಿಗೆ ಕಾರಣವಾಗಿದೆ ಮತ್ತು ಇದರ ಪರಿಣಾಮವಾಗಿ ಲಾಭದಲ್ಲಿ ರೂ .17,65,013/- ಗಳಷ್ಟು ನ್ಯೂನೋಕ್ತಿಗೆ ಕಾರಣವಾಗಿದೆ. (ಟಿಪ್ಪಣಿ 26 (xii) - ಇತರ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿಯನ್ನು ನೋಡಿ)

g) ಕಂಡಿಕೆ (a) (b) (c) (e) ಮತ್ತು (f) ಗಳ ಪರಿಮಿತಿಗಳ ಒಟ್ಟು ನಿವ್ವಳ ಪರಿಣಾಮವೆಂದರೆ ಲಾಭವನ್ನು ರೂ. 17,27,760/- ಗಳಷ್ಟು ಉತ್ತೇಜಿಸಲಾಗಿದೆ.

ಪ್ರಮುಖ ಲೆಕ್ಕಪರಿಶೋಧನಾ ವಿಷಯಗಳು

SA 701 ರ ಪ್ರಕಾರ ಪ್ರಮುಖ ಲೆಕ್ಕಪರಿಶೋಧನೆಯ ವಿಷಯಗಳ ವರದಿ: ಪ್ರಮುಖ ಲೆಕ್ಕಪರಿಶೋಧನಾ ವಿಷಯಗಳು ಸಂಸ್ಥೆಗೆ ಅನ್ವಯವಾಗುವುದಿಲ್ಲ, ಏಕೆಂದರೆ ಅದು ಷೇರು ಮಾರುಕಟ್ಟೆಯಲ್ಲಿ ವಹಿವಾಟುಗಳಿಗಾಗಿ ನೋಂದಾಯಿಸಿಲ್ಲ.

ಹಣಕಾಸು ಹೇಳಿಕೆಗಳಿಗಾಗಿ ಆಡಳಿತ ಮಂಡಳಿಯ ಜವಾಬ್ದಾರಿ

ಪರಿಮಿತಿಗೊಳಿಸಿದ ಅಭಿಪ್ರಾಯದ ಕಂಡಿಕೆಯ ಆಧಾರದ ಮೇಲೆ ತಿಳಿಸಿರುವ ವ್ಯಾಪ್ತಿಯನ್ನು ಹೊರತುಪಡಿಸಿ, ಕಾಯಿದೆಯ ಪರಿಚ್ಛೇದ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪತ್ರ ಮಾನದಂಡಗಳನ್ನು ಒಳಗೊಂಡಂತೆ, ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಸಾರವಾಗಿ, ಸಂಸ್ಥೆಯ ಹಣಕಾಸಿನ ಸ್ಥಿತಿ, ಆರ್ಥಿಕ ಕಾರ್ಯಕ್ಷಮತೆ ಮತ್ತು ನಗದು ಹರಿವಿನ ಬಗ್ಗೆ ನಿಜವಾದ ಮತ್ತು ನ್ಯಾಯಯುತ ನೋಟವನ್ನು ನೀಡುವಂತಹ ಈ ಸ್ವತಂತ್ರ ಹಣಕಾಸು ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ, ಕಂಪೆನಿಗಳ ಕಾಯ್ದೆ, 2013 ("ಕಾಯ್ದೆ") ರ ಪರಿಚ್ಛೇದ 134 (5) ರಲ್ಲಿ ಹೇಳಲಾದ ವಿಷಯಗಳಿಗೆ ಸಂಸ್ಥೆಯ ನಿರ್ದೇಶಕರ ಮಂಡಳಿಯು ಜವಾಬ್ದಾರಾಗಿರುತ್ತದೆ

ಈ ಜವಾಬ್ದಾರಿಯು ಸಂಸ್ಥೆಯ ಸ್ವತ್ತುಗಳನ್ನು ಕಾಪಾಡಲು ಹಾಗೂ ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಸಂಬಂಧಿಸಿದ ಕಾಯಿದೆಯ ನಿಬಂಧನೆಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆ; ಸೂಕ್ತವಾದ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅನ್ವಯಿಸುವಿಕೆ; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಪುಗಳು ಮತ್ತು ಅಂದಾಜುಗಳನ್ನು ಮಾಡುವುದು; ಹಾಗೂ ನಿಜವಾದ ಮತ್ತು ನ್ಯಾಯಯುತ ನೋಟವನ್ನು ನೀಡುವಂತಹ, ಮತ್ತು ವಂಚನೆ ಅಥವಾ ದೋಷದಿಂದಾಗಿ, ವಸ್ತು ತಪ್ಪು ಗ್ರಹಿಕೆಯಿಂದ ಮುಕ್ತವಾಗಿರುವಂತಹ ಹಣಕಾಸು ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದಂತೆ, ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತಹ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆಗಳನ್ನೂ ಸಹ ಒಳಗೊಂಡಿದೆ.

ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ, ಸಂಸ್ಥೆಯು ಮುಂದೆಯೂ ಸಫಲವಾಗಿ ವ್ಯವಹಾರ ನಡೆಸುವ ಸಾಮರ್ಥ್ಯವನ್ನು ನಿರ್ಣಯಿಸುವುದಕ್ಕಾಗಿ; ಸಂಸ್ಥೆಯು ಸಫಲವಾಗಿ ವಹಿವಾಟು ನಡೆಸುವ ಸಂಬಂಧದ ವಿಷಯಗಳನ್ನು ಅನ್ವಯವಾಗುವಂತೆ ಬಹಿರಂಗಪಡಿಸುವುದಕ್ಕಾಗಿ ಹಾಗೂ ಆಡಳಿತ ಮಂಡಳಿಯು ಸಂಸ್ಥೆಯನ್ನು ದಿವಾಳಿಯಾಗಿಸಲು ಅಥವಾ ಕಾರ್ಯಾಚರಣೆಯನ್ನು ನಿಲ್ಲಿಸಲು ಉದ್ದೇಶಿಸಿದ ಹೊರತು ಅಥವಾ ಯಾವುದೇ ವಾಸ್ತವಿಕ ಪರ್ಯಾಯವನ್ನು ಹೊಂದಿರದ ಹೊರತು, ವಹಿವಾಟು ನಡೆಸುತ್ತಿರುವ ಸಂಸ್ಥೆಯ ಲೆಕ್ಕಪರಿಶೋಧನೆಯ ಆಧಾರವನ್ನು ಬಳಸುವುದಕ್ಕಾಗಿ ಆಡಳಿತ ಮಂಡಳಿಯು ಜವಾಬ್ದಾರಾಗಿರುತ್ತದೆ.

ನಿರ್ದೇಶಕರ ಮಂಡಳಿಯು ಸಂಸ್ಥೆಯ ಹಣಕಾಸು ವರದಿ ನೀಡುವ ಪ್ರಕ್ರಿಯೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದೆ.

ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ ಜವಾಬ್ದಾರಿ

ಹಣಕಾಸಿನ ಹೇಳಿಕೆಗಳು ಒಟ್ಟಾರೆಯಾಗಿ, ವಂಚನೆ ಅಥವಾ ದೋಷಗಳ ಕಾರಣಗಳಿಂದ, ವಸ್ತು ತಪ್ಪುಹೇಳಿಕೆಗಳಿಂದ ಮುಕ್ತವಾಗಿರುವವೇ ಎಂಬುದರ ಕುರಿತು ಸಮಂಜಸವಾದ ಭರವಸೆ ಪಡೆಯುವುದು, ಹಾಗೂ ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಒಂದು ಲೆಕ್ಕಪರಿಶೋಧಕರ ವರದಿಯನ್ನು ನೀಡುವುದು ನಮ್ಮ ಉದ್ದೇಶಗಳಾಗಿವೆ. ಸಮಂಜಸವಾದ ಭರವಸೆ ಅಂದರೆ ಉನ್ನತ ಮಟ್ಟದ ಒಂದು ಆಶ್ವಾಸನೆಯಾಗಿದೆ, ಆದರೆ, SA ಗಳಿಗೆ ಅನುಗುಣವಾಗಿ ಲೆಕ್ಕಪರಿಶೋಧನೆಯನ್ನು ನಡೆಸಲಾಗುತ್ತದೆ ಹಾಗೂ ವಸ್ತು ತಪ್ಪು ಹೇಳಿಕೆಗಳು ಅಸ್ತಿತ್ವದಲ್ಲಿದ್ದಾಗ ಅವುಗಳನ್ನು ಯಾವಾಗಲೂ ಪತ್ತೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಖಾತರಿಯಿಲ್ಲ, ತಪ್ಪು ಹೇಳಿಕೆಗಳು ವಂಚನೆ ಅಥವಾ ದೋಷಗಳಿಂದ ಉದ್ಭವಿಸಬಹುದು, ಹಾಗೂ, ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ, ಈ ಹಣಕಾಸು ಹೇಳಿಕೆಗಳ ಆಧಾರದ ಮೇಲೆ ಬಳಕೆದಾರರು ತೆಗೆದುಕೊಳ್ಳುವ ಆರ್ಥಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಾಗಿ ಸಮಂಜಸವಾಗಿ ನಿರೀಕ್ಷಿಸಬಹುದು.

ಹಣಕಾಸಿನ ಹೇಳಿಕೆಗಳ ಲೆಕ್ಕಪರಿಶೋಧನೆಗಾಗಿ ನಮ್ಮ ಜವಾಬ್ದಾರಿಯ ಕುರಿತು ಹೆಚ್ಚಿನ ವಿವರಣೆಯನ್ನು ಈ ಲೆಕ್ಕ ಪರಿಶೋಧಕರ ವರದಿಯ "ಅನುಬಂಧ A" ನಲ್ಲಿ ಸೇರಿಸಲಾಗಿದೆ. ಈ ಅನುಬಂಧವು ನಮ್ಮ ಲೆಕ್ಕ ಪರಿಶೋಧಕರ ವರದಿಯ ಭಾಗವಾಗಿದೆ.

ಇತರೆ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ಒಂದು ವರದಿ

1. ಭಾರತದ ಕೇಂದ್ರ ಸರ್ಕಾರ ಹೊರಡಿಸಿರುವ ಕಂಪನಿಗಳ (ಲೆಕ್ಕ ಪರಿಶೋಧಕರ ವರದಿ) ಆದೇಶ, 2016 ('ಆದೇಶ') ದಲ್ಲಿ ನಿರ್ದೇಶಿಸಿರುವ ಪ್ರಕಾರ, ಕಂಪನಿಗಳ ಕಾಯ್ದೆ, 2013 ರ ಪರಿಚ್ಛೇದ 143 ರ ಉಪವಿಭಾಗ (II) ರ ಪ್ರಕಾರ, ನಾವು "ಅನುಬಂಧ B" ಯಲ್ಲಿ ಅನ್ವಯವಾಗುವಷ್ಟು ಮಟ್ಟಿಗೆ, ಆದೇಶದ ಕಂಡಿಕೆಗಳು 3 ಮತ್ತು 4 ರಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಬಗ್ಗೆ ಒಂದು ಹೇಳಿಕೆಯನ್ನು ನೀಡುತ್ತೇವೆ.
2. ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಕಾಯಿದೆಯ ಪರಿಚ್ಛೇದ 143 (3) ರ ಪ್ರಕಾರ ನಾವು ಈ ಕೆಳಗಿನಂತೆ ವರದಿ ನೀಡುತ್ತೇವೆ:
 - a. ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ನಮ್ಮ ಅತ್ಯುತ್ತಮ ಜ್ಞಾನ ಮತ್ತು ನಂಬಿಕೆಗಳಂತೆ ಅಗತ್ಯವಾದ ಎಲ್ಲ ಮಾಹಿತಿ ಮತ್ತು ವಿವರಣೆಗಳನ್ನು ನಾವು ಕೇಳಿದ್ದೇವೆ ಮತ್ತು ಪಡೆದುಕೊಂಡಿದ್ದೇವೆ.
 - b. ನಮ್ಮ ಅಭಿಪ್ರಾಯದಲ್ಲಿ, ಕಾನೂನಿನ ಪ್ರಕಾರ ನಿರ್ದಿಷ್ಟಪಡಿಸಲಾಗಿರುವ ಸರಿಯಾದ ಖಾತೆಯ ಪುಸ್ತಕಗಳನ್ನು ಸಂಸ್ಥೆಯು ನಿರ್ವಹಿಸುತ್ತಿದೆ, ಅದು ಆ ಪುಸ್ತಕಗಳ ಪರಿಶೀಲನೆಯಿಂದ ಕಂಡುಬರುತ್ತದೆ.
 - c. ಈ ವರದಿಗೆ ಸಂಬಂಧಿಸಿದ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ ಮತ್ತು ನಗದು ಹರಿವಿನ ಹೇಳಿಕೆಗಳು ಖಾತೆಯ ಪುಸ್ತಕಗಳೊಂದಿಗೆ ಒಪ್ಪಂದದಲ್ಲಿವೆ.
 - d. ನಮ್ಮ ಅಭಿಪ್ರಾಯದಲ್ಲಿ, ಮೇಲಿನ ಸ್ವತಂತ್ರ ಹಣಕಾಸು ಹೇಳಿಕೆಗಳು ಕಂಪನಿಗಳ (ಖಾತೆಗಳು) ನಿಯಮಗಳು, 2014 ರ ನಿಯಮ 7 ರೊಂದಿಗೆ ಓದಿದಂತೆ, ಕಾಯಿದೆಯ ಪರಿಚ್ಛೇದ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪರಿಶೋಧಕ ಮಾನದಂಡಗಳಿಗೆ ಅನುಗುಣವಾಗಿರುವವು.
 - e. ಕಂಪನಿಗಳ ಕಾಯ್ದೆ, 2013 ರ ಪರಿಚ್ಛೇದ 164 ರ ಉಪವಿಭಾಗ (2) ಈ ಸಂಸ್ಥೆಗೆ ಅನ್ವಯಿಸುವುದಿಲ್ಲ. ಅಧಿಸೂಚನೆ ಉಲ್ಲೇಖ 463(ಇ); ಫೋಲಿಯೋ ಸಂಖ್ಯೆ 1/2/2014-CL.V; ದಿನಾಂಕ: 5 ಜೂನ್, 2015 ಅನ್ನು ನೋಡಿ.
 - f. ಸಂಸ್ಥೆಯ ಹಣಕಾಸು ವರದಿ ನೀಡುವಿಕೆಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವಗಳ ಸಂಬಂಧವಾಗಿ, "ಅನುಬಂಧ ಅ" ನಲ್ಲಿರುವ ನಮ್ಮ ಪ್ರತ್ಯೇಕ ವರದಿಯನ್ನು ನೋಡಿ.
 - g. ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪರಿಶೋಧಕರು) ನಿಯಮಗಳು, 2014 ರ ನಿಯಮ 11 ರ

- ಪ್ರಕಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಹಾಗೂ ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಲಾಗಿರುವ ವಿವರಣೆಗಳ ಪ್ರಕಾರ:
- i. ಸಂಸ್ಥೆಯು ತನ್ನ ಹಣಕಾಸಿನ ಹೇಳಿಕೆಗಳಲ್ಲಿ ತನ್ನ ಆರ್ಥಿಕ ಸ್ಥಿತಿಯ ಮೇಲೆ ಬಾಕಿ ಇರುವ ದಾವೆಗಳ ಪರಿಣಾಮವನ್ನು ತನ್ನ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸಿದೆ - 'ಟಿಪ್ಪಣಿ 26 (xxiii) (c) - ಇತರೆ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿ' ಅನ್ನು ನೋಡಿ.
 - ii. ಸಂಸ್ಥೆಯು ಯಾವುದೇ ಪರಿಣಾಮಕಾರಿ ನಷ್ಟಗಳಾಗುವಂತೆ ಕಾಣುವ, ಉತ್ಪನ್ನ, ಒಪ್ಪಂದಗಳು ಸೇರಿದಂತೆ, ಯಾವುದೇ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿರಲಿಲ್ಲ,
 - iii. ಸಂಸ್ಥೆಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಬೇಕಾದ ಮೊತ್ತಗಳನ್ನು ವರ್ಗಾಯಿಸಲು ಯಾವುದೇ ವಿಳಂಬವನ್ನು ಮಾಡಿಲ್ಲ.
3. ಇದಲ್ಲದೆ, ಕಂಪನಿಗಳ ಕಾಯ್ದೆ 2013 ರ ಪರಿಚ್ಛೇದ 143 (5) ರ ನಿಬಂಧನೆಗೆ ಅನುಸಾರವಾಗಿ, ಮತ್ತು ಭಾರತದ ನಿಯಂತ್ರಕ ಮತ್ತು ಮಹಾಲೇಖಪಾಲಕರು ಹೊರಡಿಸಿದ ನಿರ್ದೇಶನಗಳಿಗೆ ಅನುಗುಣವಾಗಿ ನಾವು ಈ ಕೆಳಗಿನಂತೆ ವರದಿ ಮಾಡುತ್ತೇವೆ:
- i. ಸಂಸ್ಥೆಯು ತನ್ನ ಖಾತೆಗಳ ಪುಸ್ತಕಗಳು ಮತ್ತು ದಾಸ್ತಾನುಗಳನ್ನು ಹಸ್ತಚಾಲಿತ ವ್ಯವಸ್ಥೆಯಲ್ಲಿ ನಿರ್ವಹಿಸುತ್ತಿದೆ. ಸಂಸ್ಥೆಯು ಲೆಕ್ಕಪತ್ರ ವಹಿವಾಟುಗಳನ್ನು ಟ್ಯಾಲಿ ಲೆಕ್ಕಪತ್ರ ತಂತ್ರಾಂಶದಲ್ಲಿಯೂ ಸಹ ದಾಖಲಿಸುತ್ತಿದೆ. ಹಸ್ತಚಾಲಿತ ವ್ಯವಸ್ಥೆಯಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ ಮತ್ತು ಆಡಳಿತ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟಂತೆ ಮಾರ್ಚ್ 31, 2020 ರಂತೆ ದಾಸ್ತಾನುಗಳ ಪಟ್ಟಿಯನ್ನು ಅಳವಡಿಸಿಕೊಳ್ಳಲಾಗಿದೆ. ಲೆಕ್ಕಪತ್ರ ವಹಿವಾಟುಗಳನ್ನು ಐಟಿ ವ್ಯವಸ್ಥೆಯ ಹೊರಗೆ ದಾಖಲಿಸಿದ ಯಾವುದೇ ನಿರ್ದೇಶನಗಳನ್ನು ನಾವು ಕಾಣಲಿಲ್ಲ.
 - ii. ಅಸ್ತಿತ್ವದಲ್ಲಿರುವ ಯಾವುದೇ ಸಾಲದ ಪುನರ್ವಚನ ಅಥವಾ ಯಾವುದೇ ಸಾಲದಾತರು ಸಂಸ್ಥೆಗೆ ನೀಡಿದ ಖುಣಗಳು/ಸಾಲಗಳು ಅಥವಾ ಬಡ್ಡಿಗಳು, ಇತ್ಯಾದಿಗಳನ್ನು ಸಂಸ್ಥೆಯು ಮರುಪಾವತಿಸಲಾಗದೆಯೇ ಅವುಗಳ ಮನ್ನಾ ಮಾಡಲಾದ ಅಥವಾ ವಜಾ ಮಾಡಲಾದ ಯಾವುದೇ ಪ್ರಕರಣಗಳಿಲ್ಲ
 - iii. ಕೇಂದ್ರದ/ರಾಜ್ಯದ ಸಂಸ್ಥೆಗಳಿಂದ ನಿರ್ದಿಷ್ಟ ಯೋಜನೆಗಳಿಗಾಗಿ ಯಾವುದೇ ಹಣವನ್ನು ಸ್ವೀಕರಿಸಲಾಗಿಲ್ಲ/ ಸ್ವೀಕರಿಸುವಂತಹದ್ದಿರಲಿಲ್ಲ.

ಎಲ್.ಆರ್. ಪ್ರಕಾಶ್ ಮತ್ತು ಕಂಪನಿ

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ನೋಂದಣಿ # 002733S

ಸಹಿ/-

(ಎಲ್.ಆರ್. ಪ್ರಕಾಶ್)

ಪಾಲುದಾರರು

ಸದಸ್ಯತ್ವ # 026654)

UDIN: 20026654AAAACF8774

ಸ್ಥಳ: ಮೈಸೂರು

ದಿನಾಂಕ: 22 ಜುಲೈ 2020

Mysore Paints & Varnish Limited, Mysore

Mysore Paints & Varnish Limited, Mysore

New Bannimantap Extension, Mysuru - 570 015

Sri Gaurav Gupta, I.A.S.

Hon'ble Chairman, MPVL

and

Principal Secretary to Govt., Commerce & Industries Dept.

Dr. Chandrashekhara Doddamani

Managing Director

Smt N.R. Jaganmatha

Director

Special Secretary to Govt., Commerce & Industries Dept.

Smt H.A. Shobha

Director

Deputy Secretary to Govt., Finance Dept.

AUDITORS	:	L.R. Prakash & Co., Chartered Accountants, Mysuru
COST AUDITORS	:	M/s R. Purushothaman Cost Accountants, Mysuru
BANKERS	:	State Bank of India Market Branch, Mysuru
LEGAL ADVISORS	:	1) Sri A. C. Narendra Advocate, Mysuru 2) Sri M.R. Suryakumar Advocate Mysuru
COMPANY SECRETARY	:	Sri N. Rajesh Practising Company Secretary Mysuru - 26

Registered Office and Factory

Mysore Paints & Varnish Limited, Mysore

New Bannimantap Extension, Mysuru - 570 015

E-mail : admin-mpvl@karnataka.gov.in

Website : www.mysorepaints.karnataka.gov.in

CIN No. : U51434KA1947SGC000503

SALES DEPOTS

MYSURU

No. 21, Dhanvanthri Road,

Mysuru - 570 015

Phone : 0821-2429138

MADURAI

No. 69, (Upstairs)

South Masi Street,

Madurai - 625 001

Phone : 0452-2744671

Regional Office

BANGALORE

B M T C Complex, V T P C Office, Bangalore - 5600 52

Phone : 080-22236608

Mysore Paints & Varnish Limited, Mysore

MYSORE PAINTS AND VARNISH LIMITED

(CIN - U51434KA1947SGC000503)

Web Site: www.mysorepaints.karnataka.gov.in/E-mail ID: admin-mpvl@karnataka.gov.in

Phone – 0821 – 2493831/2497469

New Bannimantap Extension Post Office

MYSORE – 570015, KARNATAKA

NOTICE

NOTICE is hereby given that the 74th Annual General Meeting of the Members of the Company will be held on **25-09-2020 the Friday of September, 2020 at 11.30 AM** at the Registered Office of the Company to transact the following business:

ORDINARY BUSINESS:

1. To receive, consider and adopt the Audited Financial Statement of the Company for the Financial Year ended on 31st March 2020, together with the Report of the Board of Directors and Auditors thereon.
2. To declare Dividend on Equity Shares for the Financial Year ended on 31st March 2020.
3. To fix the remuneration payable to the Statutory Auditors of the Company.

Place: Bengaluru

Date: 02-09-2020

By Order of the Board

For Mysore Paints & Varnish Limited

Sd/-

(Dr. Chandrashekhhar Doddamani)

Managing Director

(DIN – 07918061)

Notes:

1. A Member Entitled to Attend and Vote at the Meeting is Entitled to Appoint A proxy to Attend and vote on his / her Behalf and such A proxy need not be A member of the company. A person can Act as a proxy on behalf of Member not Exceeding fifty and holding in the Aggregate not more than ten percent of the total share capital of the company carrying voting rights. A member holding more than the percent of the total share capital of the company carrying voting rights may appoint a single person as proxy and such person shall not Act as a proxy for any other person Or Share holder.
2. The instrument appointing the proxy must be deposited at the registered office of the company, duly completed and signed, Not less than 48 hours before the commencement of the meeting. proxies submitted on behalf of the companies, societies, Etc., Must be supported by an Appropriate Resolution / Authority as applicable
3. Members/ Proxies should bring duly filled Attendance Slips sent herewith to attend the Meeting.
4. The Register of Members and Share Transfer Books will remain closed from 16-09-2020 to 25-09-2020 (Both days inclusive) for the purpose of payment of Dividend.
5. Subject to the provisions of the Companies Act, 2013, Dividend as recommended by the Board of Directors, if declared at the Meeting, shall be paid within a period of 30 days from the date of declaration to those members whose names appear on the Register of Members as **on 25-09-2020 (initial closure Date)**.
6. Members are requested to send their requests for any additional information on the Financials of the Company for the period ended 31st March, 2020 at least 7 (Seven) days before the scheduled date of the Meeting.
7. Members are requested to notify changes in their postal/ email addresses and all other correspondences including Dividend matters to the Company Secretary- In Charge, Mysore Paints & Varnish Limited, New Bannimantap Extension, Mysore 570 015 or through email : admin-mpvl@karnataka.gov.in
8. Every member entitled to vote at the Annual General Meeting of the Company can inspect the proxies lodged at the Company at any time during the business hours of the Company during the period beginning twenty four hours before the time fixed for the commencement of the Annual General Meeting and ending on the conclusion of the meeting. However, a prior notice of not less than 3 (three) days in writing of the intentions to inspect the proxies lodged shall be required to be provided to the Company.

9. Members who wish to claim Dividend, which remained unclaimed, are requested to correspond with Company Secretary- In Charge, at the Registered Office of the Company. Members are requested to note that Dividends not encashed or not claimed within seven years from the date of transfer to the Company's Unpaid Dividend Account, will, as per Section 124 of the Companies Act, 2013, (Section 205A of the erstwhile Companies Act, 1956), be transferred to "Investor Education and Protection Fund" (IEPF) established by the Central Government. Further, Shares in respect of such Dividend shall also be transferred to IEPF.
10. MPVL is concerned about the environment and utilizes natural Resources in a sustainable way. Ministry of Corporate Affairs (MCA), Government of India, through its Circular Nos. 17/2011 and 18/2011, dated April 21,2011 and April 29, 2011 respectively, has allowed Companies to send official documents to their shareholders electronically as a part of its green initiatives in Corporate Governance. Recognizing the spirit of the circular issued by the MCA, we henceforth propose to send documents such as Notice convening the General Meeting, Financial Statements, Directors Report, Auditors Report, etc to the email address provided by shareholders to the Company. The Company wishes to go completely paperless and cooperation in this regard is solicited from the Shareholders of the Company. The Shareholders, who wish to receive the Annual Report of the Company through e-mail may provide their e-mail address to the Company.

Please Note that the Annual Report of the Company will also be available on the Company's website www.mysorepaints.karnataka.gov.in for ready reference.

11. The Securities and Exchange Board of India (SEBI) has mandated the submission of the Permanent Account Number (PAN) by every participant in the Securities Market. Therefore, Members are requested to submit their PAN details to the Company.
12. In the case of the Joint-holders attending the Meeting, only such Joint-holders who are First in the order of names will be entitled to vote. Members are requested to inform immediately, of any change in their address registered with the Company quoting their Share Ledger Folio No.
13. Route-map to the venue of the Meeting is provided at the end of the Annual Report.
14. **Due to COVID-19 outbreak, wearing face mask and maintaining physical distance is MANDATORY. No sweet distribution during this accasion as precautionary measure.**

DIRECTORS' REPORT

Dear Members,

On behalf of the Board of Directors, I take pleasure in presenting the 74th Board's Report on the performance of your Company, together with the Audited Financial Statements and Auditor's Report for the Financial Year ended on 31st March 2020.

1. STATE OF COMPANY'S AFFAIRS

Your Company is into the business of Manufacture of paints, varnishes and indelible ink. Steps are constantly taken to augment the potential and profitability of the Company. The Company has not forayed into any new business or venture during the Financial Year under report.

2. RESULTS OF OPERATION

(Rs in Lakhs)

Particulars	2019-20	2018-19
Turnover (Gross)	2152.37	6122.27
Other Income	367.96	425.33
Total Expenses	2050.41	4639.12
Profit before Tax	469.92	1889.45
Profit after Tax	337.36	1337.94

The Company manufactured 275.26 MT (Previous Year 383.88 MT) of paints & allied products.

3. DIVIDEND

Based on the Company's performance, your Directors are pleased to recommend for approval of the Members a Final Dividend of 25% (Rs.2.50 per equity Share of Rs.10/- each) for the Financial Year 2019-20. The Final Dividend, if approved by the members would involve a cash out flow of Rs.31,18,918/- (Rupees. Thirty One Lakhs Eighteen Thousand Nine Hundred and Eighteen Only) (including Dividend Distribution Tax). The approved dividend shall be paid in accordance with the applicable regulations of the Companies Act, 2013, and the Rules made there under.

The Register of Members and Share Transfer Register shall remain closed during the period 16-09-2020 to 25-09-2020(both days inclusive).

4 AMOUNT IF ANY, WHICH IT PROPOSES TO, CARRY TO ANY RESERVES.

The Company proposes to transfer a sum of Rs.33,73,625.00 (Rupees Thirty three lakh seventy three thousand six hundred twenty five Only) to General Reserves.

5. MATERIAL CHANGES AND COMMITMENTS AFFECTING THE FINANCIAL POSITION BETWEEN THE END OF THE FINANCIAL YEAR AND THE DATE OF THIS REPORT.

There is no occurrence of material change and commitment made between the end of the Financial Year and date of this Report which has affected the Financial Position of the Company.

6. BOARD OF DIRECTORS AND ITS CONSTITUTION

The Company is managed by the Board of Directors. Sri. Gaurav Gupta, IAS, is the Chairman and Dr. Chandrashekhar Doddamani is the Managing Director of the Company. The other Directors are nominated by Government of Karnataka, being the majority shareholder and cease to hold office upon Nomination being withdrawn by Government of Karnataka (Nominating Authority).

7. MEETINGS HELD DURING THE YEAR (Board Meetings and General Meetings)

Four (4) Board Meetings were held during the Financial Year ended on 31st March, 2020. These Meetings were held on 11th July 2019, 9th September 2019, 14th January 2020, and 17th March 2020. All the Directors attended all the Board Meetings.

The 73rd Annual General Meeting of the Members of the Company was held on 30th September 2019 at the Registered Office of the Company.

The Constitution of Audit Committee, Nomination and Remuneration Committee and Stakeholders Relationship Committee is not applicable to your Company.

8. FORMAL ANNUAL EVALUATION OF THE BOARD AND ITS DIVERSITY

Your Company is a State Government Company and your Directors are evaluated and appointed by the Department of Commerce and Industries, a Department of the

Government of Karnataka, as per its own evaluation methodology. Board Diversity is ensured by the appointing Authority. MCA vide notification dated 5th June 2015 has exempted the Government Companies from formal annual evaluation, by the Board, of its own performance

9. DIRECTORS' RESPONSIBILITY STATEMENT

Pursuant to the provisions of Section 134(5) of the Companies Act, 2013, the Directors hereby confirm and declare that: -

- i. in the preparation of annual accounts, the applicable accounting standards have been followed along with proper explanation relating to material departures, wherever is applicable;
- ii. the Directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company at the end of Financial Year and the profit of the Company for that period;
- iii. the Directors had taken proper and sufficient care for the maintenance of adequate accounting records in accordance with the provisions of the Companies Act, 2013, for safeguarding the assets of the Company and for preventing and detecting fraud and other irregularities;
- iv. the Directors had prepared the annual accounts on a going concern basis;
- v. the Directors had laid down internal financial controls to be followed by the Company and such internal financial controls are adequate and were operating effectively; and
- vi. The Directors had devised proper systems to ensure compliance with the Provisions of all applicable laws and that such systems were adequate and operating effectively.

10 SHARE CAPITAL

The Authorized Share Capital of the Company stood unaltered at Rs.1,50,00,000/-. The Issued, Subscribed and Paid Up Share Capital of the Company stood unaltered at Rs.1,03,65,500/- Rs.5,00,00,000/- (Rupees Five Crores Only) received from Government of Karnataka was repaid back to the Government with Interest during the Financial Year 2019-2020.

- a. **Issue of Equity Shares with differential rights:** There is no issue of Equity Shares with differential rights during the year. Hence disclosure as provided under Rule 4(4) of Companies (Share Capital and Debentures) Rules, 2014 is not applicable.
- b. **Issue of Sweat Equity Shares:** The Company has not issued any Sweat Equity Shares during the year under report and hence disclosure as required under Rule 8 (13) of Companies (Share Capital and Debentures) Rules, 2014 is not applicable.
- c. **Issue of Employee Stock Option:** The Company has not issued any Stock Options to its Employees and hence disclosure as required under Rule 12 (9) of Companies (Share Capital and Debentures) Rules, 2014 is not applicable.
- d. **Buy Back of Securities:** The Company has not bought back any of its Securities during the Financial Year under report.
- e. **Bonus Shares:** The Company has not issued any Bonus Shares during the Financial Year under report.

11 CONSERVATION OF ENERGY, RESEARCH AND DEVELOPMENT, TECHNOLOGY ABSORPTION, FOREIGN EXCHANGE EARNINGS AND OUT GO

The particulars as prescribed under Section 134(3) (m) of the Companies Act, 2013, read with Rule 8(3) of the Companies (Accounts) Rules, 2014, are set out below:

- **CONSERVATION OF ENERGY:**

The Company continued its emphasis on energy conservation through process optimization and continuous monitoring. Disclosure requirements are not applicable to Company as it is not covered in the list of industries that are required to furnish such details in Form A. Your Company is constantly emphasizing on usage of alternative sources of energy. The Company also educates its employees on conservation of energy at periodic intervals. The Company has not made any Capital Investment on energy conservation equipments. However, adequate measures have been taken to conserve the energy.
- **TECHNOLOGY ABSORPTION, ADOPTION AND INNOVATION:**

The Company has not imported any new technology during the year but continues to use the latest technologies available in-house for improving the productivity and quality of goods manufactured.

- **RESEARCH AND DEVELOPMENT:**

Expenditure incurred on R&D: Rs.8,50,000/- (Rupees Eight Lakhs Fifty Thousand Only) was paid to National Institute of Design, Ahmedabad (A Government of India Enterprises) in order to design bottle system and develop the application system of Indelible Ink under R&D expenditure.

- **FOREIGN EXCHANGE EARNINGS AND OUTGO:** Foreign Exchange earnings & outgo on account of Revenue or Capital Expenses are as follows:

a) Foreign Exchange earnings from Exports	: Rs.2,17,18,739.00
	(Previous Year -Rs. Rs.15,73,44,009.00)
b) Foreign Exchange earnings from Others	: Rs.NIL
	(Previous Year- NIL)
c) Net Foreign Exchange Earnings	: Rs. 2,17,18,739.00
	(Previous Year - 15,73,44,009.00)

12. PARTICULARS OF CONTRACTS OR ARRANGEMENTS WITH RELATED PARTIES.

The Company did not enter into any Related Party Transactions that would attract the provisions of Section 188 of the Companies Act, 2013, and the Rules made there under and hence no Disclosure in Form AOC-2 thereof is required.

13. PARTICULARS OF LOANS, GUARANTEES AND INVESTMENTS.

The Company has not given any loan, or guarantee or provided any security in connection with a loan, or made any investments which are covered under the provisions of Section 186 of the Companies Act, 2013.

14. RISK MANAGEMENT POLICY.

Your Company has well defined policy framework for Enterprise Risk Management formulated by the Internal Auditor of the Company and Managers, who are continuously monitoring the risks pertaining to their area. In the opinion of the Board there are no risks that would threaten the existence of the Company.

15. SIGNIFICANT AND MATERIAL ORDERS PASSED BY THE REGULATORS OR COURTS.

There were no significant and material Orders passed by any Regulators or Courts that would impact the going concern status of the Company and its future operations.

16. COMPANIES WHICH HAVE BECOME OR CEASED TO BE ITS SUBSIDIARIES, JOINT VENTURES OR ASSOCIATE COMPANIES DURING THE YEAR.

Your Company neither does have nor had any Subsidiaries, Joint Ventures or Associate Companies.

17. CORPORATE SOCIAL RESPONSIBILITY (CSR).

a) Brief outline of the Company's CSR policy.

To direct MPVL's CSR Programmes, inter alia, towards achieving one or more of the following –

Enhancing environmental and natural capital; supporting rural development; promoting education including skill development; providing preventive healthcare, providing sanitation and drinking water; creating livelihoods for people, especially those from disadvantaged sections of society, in rural and urban India and preserving and promoting sports.;

To develop the required capability and self-reliance of beneficiaries at the grass roots, in the belief that these are prerequisites for social and economic development;

To engage in affirmative action/interventions such as skill building and vocational training, to enhance employability and generate livelihoods for persons including from disadvantaged sections of society;

To pursue CSR Programmes primarily in areas those fall within the economic vicinity of the Company's operations to enable close supervision and ensure maximum development impact;

To carry out CSR Programmes in relevant local areas to fulfill commitments arising from requests by government/regulatory authorities and to earmark amounts of monies and to spend such monies through such administrative bodies of the government and/or directly by way of developmental works in the local areas around which the Company operates;

To carry out activities at the time of natural calamity or engage in Disaster Management system;

To contribute to the Prime Minister' National Relief Fund or any other fund set up by the Central Government or the State Government for socio-economic development and relief and funds for the welfare of the Scheduled Caste, the Scheduled Tribes, other backward classes, minorities and women.

To contribute or provide funds to technology incubators located within academic institutions which are approved by the Central Government;

To contribute to any fund setup by the Central Government or State Government(s) including Chief Minister's Relief Fund, which may be recognized as CSR activity;

b) Objectives of CSR Policies.

To ensure an increased commitment at all levels in the Organization, to operate its business in an economically, socially and environmentally sustainable manner, while recognizing the interests of the all it's Stake Holders. Further to take up programs that benefit the communities in and around its offices and results over a period of time, in enhancing the quality of life and economic well being of the local populace.

To generate through its CSR initiatives, a community goodwill for MPVL and help reinforce a positive and socially responsible image of the Company as a Corporate entity.

c) Composition of the CSR Committee (as per last Meeting of the Committee).

01	Mrs. N.R. Jaganmatha	Chairman
02	Dr. Chandrashekhar Doddamani	Member

d) Average Net Profit of the Company for the last 3 Financial Years.

The Average Net Profit of the Company for the last 3 Financial Years is Rs.10,28,90,866/- (Rupees Ten Crore Twenty Eight Lakhs Ninety Thousand Eight Hundred and Sixty Six Only).

Particulars	Amount (in Rs.)
PBT – FY 2016-17	6,33,96,176.00
PBT – FY 2017-18	5,63,31,879.00
PBT – FY 2018-19	18,89,44,542.00
TOTAL	30,86,72,597.00
Average of last 3 Financial Years	10,28,90,866.00
CSR Budget for the FY (2019-20)	20,57,817.00

e) Details of CSR spent during the Financial Year.

Sl No.	Particulars	Activities	Amount
01	Nisargha Vidya Mandhira Trust (R), D Kavalande, Nanjanagudu(T). Mysore (D)	Purchase of Furniture's and Facilities of Drinking Water.	Rs. 1,00,000.00
02	Sri. Mahadeshwara Swamy Aided High School, Sindhuvalli (V), Mysore (T)	Financial Assist for Development for School	Rs. 1,50,000.00
03	Sadhvivek Pre & Primary School, Vijayanagar 4 th Stage, Basavanapura, Mysore.	Financial Assist for Development for School	Rs. 1,00,000.00
04	Gowthama Mahabhodi Seva Trust (R), Vijayanagar 3 rd Stage, Mysore.	Free Education for poor Children's & Opening of Old-Age home	Rs. 2,00,000.00
05	Higher Government Girls Primary School, Tilak Nagar, Mysore.	Financial Assist for Development for School	Rs. 1,00,000.00
06	The National Association for the Blind Yadvagiri, Mysore-570020	Financial support for Blind and Deaf students	Rs. 1,00,000.00
07	Deputy Commissioner, Mysore Dist. Mysore.	Financial support for MINI SCIENCE CENTER in one Govt. School.	Rs. 2,00,000.00
08	Swamy Vivekananda Youth Movement, Hebbal, Mysore	Seeking support for poor patients suffering from chronic and terminal illness	Rs. 3,20,000.00
09	Deepa Academy For The Differently Abled. Bengaluru.	Financial support to construct classrooms permanent electrification computer learning centre	Rs. 2,00,000.00
10	Sri Sathya Sai Vaniniketanam (A Unit of Prashanthi Balamandira Trust) Majjur, Shirahatti Taluk, Gadag District.	Financial support for classroom furniture, expansion of kitchen, Audio Video learning Material	Rs. 3,00,000.00
11	Mahabodhi Mission, Buddhist Missionary and Charitable Trust, Medini Village, T. Narasipura Taluk, Mysore District.	For the construction of Hostel of Homeless Students and Meditation Center.	Rs. 1,00,000.00
12	Mangalore One School, Mangalore.	Financial support for classroom girls hygiene room, play equipment, and others	Rs. 3,00,000.00
13	I-care, NITK Surathkal, Mangalore.	Beach Schooling initiative	Rs. 60,000.00
Total Amount			Rs.22,30,000.00

f) Reasons for unspent balance.

As we could not find out suitable proposals under CSR, there is an unspent balance of Rs.14,62,128/- pertaining to F.Y. 2019-20 as on 31st March 2020.

g) A Responsibility Statement of the CSR Committee that the implementation and monitoring of CSR Policy, is in compliance with CSR objectives and policies of the Company.

- i. To ensure an increased commitment at all levels in the Organization and to operate its business in an economically, socially and environmentally sustainable manner while recognizing the interests of all of its Stake Holders.
- ii. To take up programs that benefit the communities in and around its offices and result in enhancing the quality of life and economic well being of the local populace over a period of time.
- iii. To generate through its CSR initiatives, a community goodwill for MPVL and help reinforce a positive and socially responsible image of the Company as a Corporate entity.

18. DISCLOSURE UNDER THE SEXUAL HARASSMENT OF WOMEN AT WORKPLACE (PREVENTION, PROHIBITION AND REDRESSAL) ACT, 2013.

Internal Complaint Committee (ICC) has set up to redress complaints received regarding sexual harassment as per the Sexual Harassment of Women at Workplace (Prevention, Prohibition and Redressal) Act, 2013. All employees (permanent, contractual, temporary, trainees) are covered under the Act.

The following is a summary of sexual harassment complaints received and disposed off during the year 2019-20:

- No of complaints received: NIL
- No of complaints disposed off: NIL

19. HUMAN RESOURCES.

Your Company continues to enjoy cordial and harmonious relations among its employees. Not a single man hour was lost on account of any Industrial Disturbance during the Financial Year 2019-20. Your Directors also wish to place on record their appreciation for the sincere services rendered by the employees during the year.

20. EXTRACT OF THE ANNUAL RETURN

Information required to be disclosed pursuant to Section 134(3)(a) of the Companies Act, 2013, with respect to the details forming part of the extract of the Annual Return in Form MGT-9 are furnished in **Annexure A** which forms part of this Report.

21. DELISTING OF EQUITY SHARES OF THE COMPANY

All Share Transfer and Registrar's works are carried in house at the Registered Office of the Company.

Mr. C. Harakumar, is designated as Company Secretary – In Charge and is the Compliance Officer of the Company.

86,155 Equity Shares of the Company were exclusively listed in Bangalore Stock Exchange. The Bangalore Stock Exchange has been de-recognized on an Application made by it voluntarily.

The Equity Shares of the Company have been placed in the Dissemination Board of the Bombay Stock Exchange (BSE). Pursuant to the notification of the Companies Act, 2013, your Company is no longer a Listed Company (going by the Definition given in the Act). SEBI vide its Circular bearing No.CIR/MRD/DSA/05/2015 dated 17th April 2015 has mandated exclusively Listed Companies of de-recognized Stock Exchanges to either get themselves listed in a Stock Exchange having Nationwide Trading Terminal or to get the Equity Shares delisted. Since the Company does not wish to get its Equity Shares listed in any other Stock Exchange, the Board is taking steps to provide an Exit Opportunity to the existing dissenting Shareholders at a value that shall be decided by the Independent Merchant Bankers who is working on the subject.

22. DEPOSITS

The Company has not accepted any Amount that would fall within the meaning of the term "Deposits" as defined under the provisions of the Companies Act, 2013 and the Rules made there under during the Year under Report

23. AUDITORS

a. STATUTORY AUDITORS:

M/s.L.R.Prakash & Co., Chartered Accountants, are the Statutory Auditors appointed by the Comptroller and Auditor General as per the provisions of Section 139 of the Companies Act, 2013, for the Financial Year 2019-20.

In terms of the provisions of the Companies Act, 2013 and the Rules made there under, the remuneration payable to the auditors shall be fixed by the Company at the Annual general Meeting and members consent for the same is sought.

b. INTERNAL AUDITORS:

M/s. Naveen Kumar D.V & Associates., Chartered Accountants are appointed as Internal Auditors, during the FY 2019-20.

c. COST AUDITORS:

Mr. Purushotham, Cost Accountant, was appointed as Cost Auditor to maintain Cost Records during the FY 2019-20.

24. EXPLANATIONS OR COMMENTS ON AUDITORS QUALIFICATIONS, ETC
The comments / observations of the auditors are noted and replies by the Board are furnished in Annexure – B to this Report.

25. OTHER INFORMATION

- a. General Body Meetings:** The Venue, date and time of the Annual General Meetings held during the preceding three years and Special Businesses taken there at in those Meeting are mentioned as under:

Year	Venue	Date & Time	Special Businesses
2016-17	Registered Office	26.09.2017 (3.30pm)	No Special Business was taken up.
2017-18	Registered Office	28.09.2018 (11.30 A.M.)	No Special Business was taken up.
2018-19	Registered Office	30.09.2019 (11.30 A.M.)	No Special Business was taken up.

The Company has not convened any Extraordinary General Meetings during the Financial Year under report.

- b. General Shareholders Information:**

i. Date, time and venue of the 74th Annual General Meeting: 25-09-2020 at the Registered Office of the Company at 11.30 A.M.

ii) Book Closure Date: 16-09-2020 to 25-09-2020 (both days including)

- c. Dividend Payment Date:**

The Dividend as recommended by the Board, if approved by the Shareholders at the 74th Annual General Meeting, shall be paid within the time period prescribed under the Companies Act, 2013.

26. ACKNOWLEDGEMENTS

The Board wishes to place on record its appreciation for the co-operation and assistance extended by the Government of Karnataka, Government of India and State Bank of India. Your Directors also wish to place on record their appreciation for the sincere services rendered by the employees during the year. The Board also places on record its appreciation to all the Shareholders of the Company for their continued support and co-operation.

By Order of the Board

Place : Bengaluru

Date : 02-09-2020

Sd/-

(Gaurav Gupta, I.A.S.)

CHAIRMAN

(DIN - 021984763)

ANNEXURE - B

Addendum to Directors Report on the statutory Auditor's observations on the Accounts of the Company for the years ended 31st March 2020.

Para No.	Refer Statutory Auditors' Report	Replies
A.	Corporate Social Responsibility. [CSR]	The list of Corporate Social Responsibility expenditure is identified. Hence provision is made as the expense is certain. The same will be followed in future as per section 8 ICAI guidance note on expenditure on CSR activity issued by ICAI.
B.	Trade Receivables.	Out of Rs. 38.18 lakh trade receivables which are older than 3 years ➤ The company has obtained decree for recovery up to Rs.14.02 lakh. ➤ Rs.10.86 lakh due from Govt Depts/PSU. ➤ Rs.9.81 lakh due from Sugar Industries. ➤ Rs.3.49 lakh due from others. for which action has been taken to recover and to make necessary provision.
C.	Company's Advances.	The Company made advance amounting to Rs.11,71,038.00/- pertains to amount receivable from BPCL for which company, has filed case and obtained decree. The matter is in High Court and action will be taken as per the orders of the Court.
D.	Fixed Assets.	In order to assess the impairment of loss of Fixed Assets, the assignment of physical verification of fixed assets has been entrusted to the M/s. P.S & Co., Auditors and the same has been carried out by the Auditors and have already submitted the physical inspection report. In order to ascertain the impairment loss of an asset which is the carrying cost of an asset in excess of its recoverable amount, the recoverable value of each item of fixed assets including plant and machinery, furniture and fixtures, computer and accessories, electrical equipment's, vehicles etc. has to be ascertained. The same is under process and will be able to ascertain the impairment loss of fixed assets in the coming years.
E.	Depreciation.	The Company is charging depreciation for full year instead for pro-rata basis as per Accounting policy of the Company.
F.	Employer Provident Fund (EPF)	The MPVL EPF Trust transferred to EPFO office, Mysuru, with effect from June 2016 with the permission of Board and along with the realization of investments made by the MPVLEPF trust. The deficit amount of Rs.17,65,031/- was transferred to EPFO office from MPVL on behalf of MPVL EPF Trust with the permission of Board and balance amount of Rs.8,57,711.85 which invested in Punjab Finance Corporation Bond and Mutual Fund will be transferred to MPVL after realizing the said amount.

**For & on Behalf of the Board
By Order of the Board of
Mysore Paints and Varnish Limited**

Place : Bengaluru
Date : 02-09-2020

Sd/-
(Gaurav Gupta, I.A.S.)
CHAIRMAN
(DIN - 021984763)

L.R.PRAKASH & CO.,

Chartered Accountants

138/A, 1st Floor, Ramvilas Road,

Mysuru - 570 014

Phone : 0821 - 2424997

E-mail: lrpcomys@yahoo.co.in

Independent Auditor's Report

TO THE MEMBERS OF MYSORE PAINTS & VARNISH LIMITED

Report on the Audit of the standalone Financial Statements

Qualified Opinion

We have audited the accompanying standalone financial statements of **MYSORE PAINTS & VARNISH LIMITED** (“**the Company**”), which comprise the Balance Sheet as at March 31, 2020, the Statement of Profit and Loss, and statement of Cash Flows for the year then ended, and notes to the financial statements, including a summary of significant accounting policies and other explanatory information.

In our opinion and to the best of our information and according to the explanations given to us, the aforesaid standalone financial statements give the information required by the Act in the manner so required and give a true and fair view in conformity with the accounting principles generally accepted in India, of the state of affairs of the Company as at March 31, 2020, and profit, and its cash flows for the year ended on that date, except for the effects of the matter described in the Basis for the qualified opinion section of our report.

Basis for Qualified Opinion

We conducted our audit in accordance with the Standards on Auditing (SAs) specified under section 143(10) of the Companies Act, 2013. Our responsibilities under those Standards are further described in the *Auditors' Responsibilities for the Audit of the Financial Statements* section of our report. We are independent of the Company in accordance with the Code of Ethics issued by the Institute of Chartered Accountants of India together with the ethical requirements that are relevant to our audit of the financial statements under the provisions of the Companies Act, 2013 and the Rules there under, and we have fulfilled our other ethical responsibilities in accordance with these requirements and the Code of Ethics. We believe that the audit evidence we have obtained is sufficient and appropriate to provide a basis for our qualified audit opinion.

Basis for Qualified Opinion :

- a) A sum of **Rs.20,57,817/-** has been debited to the profit and loss account (**Refer note 24-other expenses**) being the provision made for expenditure on corporate social responsibility from the provision the company has been spent of Rs.5,95,689/-and Unspent CSR Provision of Rs.14,62,128/-. Section 8 of Guidance Note on accounting for expenditure on CSR activity issued by ICAI stipulates that no provision for CSR expenditure is required to be made in the financial statement for the amount that is not spent on CSR during the reporting period. Hence, the aforesaid provision of Rs.14,62,128/- has resulted in the overstatement of expenses and consequent understatement of profit by Rs. 14,62,128/-
- b) The Company's trade receivables include **Rs 38,18,152.-** (As at March 2019–Rs 46,13,788/-) which are older than 3 year i.e., beyond the recovery period prescribed under the Limitation Act, 1963 and in our opinion it may not be recovered. However suitable provision is not made in the accounts. The net profit & the trade receivables respectively are overstated to this extent. (**Refer note 26(xxiii)(i) – Other Additional Notes/Information**)
- c) The Company's advances includes **Rs 11,71,038/-**(As at March 2019-Rs.11,71,370/-) Recovery suit has been filed by the company. Since court hearing are in process .The Cases are yet to be adjudicated. Hence, No provision has been made in the books of accounts.(**Refer note 26 (xxiii) (j) - Other Additional Notes/Information**).
- d) The Company has not reviewed the carrying amounts of its Fixed Assets and has not recognized impairment loss, if any, arising out of such review as required under AS-28-Impairment of Assets. However, pending identification of such losses, we are unable to quantify the impact thereof on the financial Statements.
- e) The Company has charged depreciation for full year on the fixed assets acquired during the year instead as per provision of companies act 2013. Consequently depreciation is charged higher by **Rs 34,289/-**(As at March 2019 -Rs.52,139/-) and the profit & the fixed assets respectively are understated to this extent(**Refer Note 2 of Significant Accounting Policies (Property, Plant &Equipment)**). The accounting policy is not in consonance with Schedule II, Companies Act, 2013.
- f) The company at formed M/S Mysore Paints & Varnish Limited Employer Provident Fund Trust for the collection & Management of the Employees Contribution along with the Employer Contribution.

As per the resolution passed in the 354th MPVL Board Meeting & 470th, 479th MPVL EPF Trustees meeting, it was decided to surrender the Exempted Provident Fund trust of MPVL to EPFO with Effect from 1st June 2016.

Accordingly The had to Realise it's investments to transfer the contribution of Employer & Interest to EPFO. The Trust couldn't realize the investments made in Punjab Finance Corporation Bond of Rs.5,00,000/- ,Mutual Fund folio Rs.1,77,397.85/-along with interest outstanding Punjab National Corporation Bond of Rs.1,80,314/-

After realization of the investments except as mentioned above there was a deficit of Rs.17,65,031/- which had to be transferred to EPFO in the 369th board rule. Accordingly the company has written off the deficit of Rs.17,65,031/- paid to EPFO in the books of accounts of the company .Hence, the aforesaid deficit of Rs.17,65,013/- has resulted in the overstatement of expenses & consequent understatement of profit by Rs.17,65,013/- (Refer Note 26(xii) – Other Additional Notes/Information)

g) The aggregate net impact of qualifications of Para (a) (b) (c) (e) & (f) on the profit is that the profit is overstated by Rs 17,27,760/-.

Key Audit Matters

Reporting of key audit matters as per SA 701: Key Audit Matters are not applicable to the Company as it is an unlisted Company.

Responsibility of Management for the Standalone Financial Statements

The Company's Board of Directors is responsible for the matters stated in Section 134(5) of the Companies Act, 2013 ("the Act") with respect to the preparation of these standalone financial statements that give a true and fair view of the financial position, financial performance and Cash Flows of the Company in accordance with the Accounting principles generally accepted in India, including the Accounting Standards specified under Section 133 of the Act, except to the extent stated in basis of qualified opinion paragraph.

This responsibility also includes maintenance of adequate accounting records in accordance with the provision of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statements that give a true and fair view and are free from material misstatement, whether due to fraud or error.

In preparing the standalone financial statements, management is responsible for assessing the Company's ability to **continue as a going concern**, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so.

The Board of Directors are responsible for overseeing the Company's financial reporting process.

Auditor's Responsibility for the Audit of the Financial Statements

Our objectives are to obtain reasonable assurance about whether the financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit is conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.

A further description of our responsibility for the audit of financial statements is included in "Annexure A" of these auditors' report. This Annexure forms part of our auditors' report.

Report on Other Legal and Regulatory Requirements

1. As required by the Companies (Auditor's Report) Order, 2016 ('the Order') issued by the Central Government of India in terms sub-section (11) of section 143 of the Companies Act, 2013, we give in the "**Annexure B**" a statement on the matters specified in the paragraph 3 and 4 of the order, to the extent applicable.
2. As required by Section 143(3) of the Act, based on our audit we report that:
 - a. We have sought and obtained all the information and explanations which to the best of our knowledge and belief were necessary for the purposes of our audit.
 - b. In our opinion, proper books of account as required by law have been kept by the Company so far as it appears from examination of those books.
 - c. The Balance Sheet, the Statement of Profit and Loss, and the Cash Flow Statement dealt with by this Report are in agreement with the books of account.
 - d. In our opinion, the aforesaid standalone financial statements comply with Accounting Standards specified under Section 133 of the Act, read with Rule 7 of Companies (Accounts) Rules, 2014.
 - e. Sub-section (2) of Section 164 of the Companies Act, 2013 is not applicable to the Company vide notification GSR 463(E); F.No 1/2/2014-CL.V dated 5th June, 2015.

- f. With respect to the adequacy of the internal financial controls over financial reporting of the Company and the operating effectiveness of such controls, refer to our separate Report in “Annexure C”.
- g. With respect to the other matters to be included in the Auditor’s Report in accordance with Rule 11 of the Companies (Audit and Auditors) Rules, 2014, in our opinion and to the best of our information and explanations given to us :
- i. The Company has disclosed the impact of pending litigation on its financial position in its financial statements- Refer Note. 26(xxiii) (c) - Other Additional Notes/Information.
- ii. The Company did not have any long-term contracts including derivative contracts for which there were any material foreseeable losses.
- iii. There has been no delay in transferring amounts, required to be transferred, to the Investor Education and Protection Fund by the Company.
3. Further, in compliance with the provision of the section 143(5) of Companies Act 2013, and further to the directions issued by the Comptroller and Auditor General of India , we report that:
- i. The company is maintaining its books of accounts & Inventory in the manual system. Company is also entering accounting transactions in tally accounting software .The Inventory as on 31st March 2020 has been adopted as per the data available in the manual system & certified by the management. We have not come across any instances of accounting transactions being recorded outside the IT system.
- ii. There are no cases of restructuring of an existing loan or cases of waiver or write off to debts/ loans or interest etc made by a lender to the company due to the company’s inability to repay the loan.
- iii. There were no funds that were received/receivable for specific schemes from Central / State agencies.

For L.R.PRAKASH & CO.,

Chartered Accountants

Firm Registration #002733S

Sd/-

L.R.PRAKASH

Partner

Membership # 026654

UDIN: 20026654AAAACF8774

Place : Mysuru

Date : 22nd July, 2020

“Annexure A” to the Independent Auditors’ Report

As part of an audit in accordance with Standards on Auditing (SAs), we exercise professional judgment and maintain professional skepticism throughout the audit. We also:

- Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than one resulting from error, as fraud may involve collusion, forgery, intentional omissions, misrepresentations, or the override of internal control.
- Obtain an understanding of internal control relevant to the audit in order to design audit procedures that are appropriate in the circumstances. U/s 143(3)(i) of Companies Act, 2013, we are also responsible for expressing our opinion on whether the company has adequate internal financial controls system in place and the operating effectiveness of such controls.
- Evaluate the appropriateness of accounting policies used and the reasonableness of accounting estimates and related disclosures made by management.
- Conclude on the appropriateness of management’s use of going concern basis of accounting and based on the audit evidence obtained, whether a material uncertainty exists related to events or conditions that may cast a significant doubt on the Company’s ability to continue as a going concern. If we conclude that a material uncertainty exists, we are required to draw attention in our auditors’ report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor’s report. However, future events or conditions may cause the Company to cease to continue as a going concern.

- Evaluate the overall presentation, structure and content of the financial statements, including the disclosures and whether the financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant deficiencies in internal control that we identify during our audit.

We also provide those charged with governance with a statement that we have complied with relevant ethical requirements regarding independence and to communicate with them all relationships and other matters that may reasonably be thought to bear on our independence and where applicable, related safeguards.

For L.R.PRAKASH & CO

Chartered Accountants

Firm Registration # 002733S

Sd/-

(L.R. PRAKASH)

Partner

Membership # 026654

UDIN: 20026654AAAACF8774

Place : Mysuru

Date : 22nd July, 2020

“Annexure B” to the Independent Auditors’ Report

The Annexure referred to in paragraph 1 under the heading “Report on Other Legal and Regulatory Requirements” of Independent Auditors’ Report of even date to the members of Mysore Paints and Varnish Limited on the financial statements for the year ended 31 March 2020.

We Report that:

- i. (a) The Company has maintained proper records showing full particulars, including quantitative details and situation of fixed assets.
 - (b) The fixed assets are physically verified by the management according to a phased program designed to cover all the items over a period of three years, which in our opinion, is reasonable having regard to the size of the Company and the nature of its assets. No material discrepancies were noticed on such verification.
 - (c) As per the information and explanation given to us, and on the basis of our examination of the records of the Company, the title deeds of immovable properties are held in the name of the Company.
- ii. The inventory has been physically verified by the management at reasonable intervals and no material discrepancy was noticed on physical verification of the inventory by the management.
- iii. (a) The Company has not granted unsecured loans to Companies covered in the register maintained under Section 189 of the Companies Act, 2013 (‘the Act’).
 - b) Accordingly, paragraph 3(iii) (b) and 3(iii) (c) of the Order are not applicable to the Company.
- iv. According to the information and explanations given to us, the Company has not given any loans, investments, guarantees and security during the year. Accordingly, paragraph 3(iv) of the order is not applicable.
- v. The Company has not accepted any deposits from the public within the meaning of Section 73 to 76 or any other Relevant Provisions of the Act, and the rules framed there under. No order has been passed by National Company Law Tribunal or Reserve Bank of India or any Court or any other Tribunal.
- vi. We have broadly reviewed the books of account maintained by the Company in respect of products where, pursuant to the Rules made by the Central Government, the maintenance of cost records has been prescribed under section 148(1) of the Act, and the prescribed accounts and records have been made and maintained in respect of the

products manufactured by the company. We have not, however, made a detailed examination of the records with a view to determine whether they are accurate or complete.

iv. (a) According to the information and explanations given to us and the records of the Company examined by us, no undisputed statutory dues including Provident fund, employees' state insurance, sales tax, service tax, Goods and Service Tax, customs duty, value added tax, excise duty, cess and other statutory dues as applicable with the appropriate authorities.

(b) In our opinion and according to information and explanation given to us during the course of the audit, there are no material dues of Income Tax, GST, and duty of customs, which have not been deposited with the appropriate authorities on account of any dispute except as stated below (Also refer Note 26(i) (d) - Other Additional notes/information forming part of financial statements).

Description	Amount	Pending From where Remarks
delay. proper channel, for condonation of application to CBDT through Company had filed a condonation (8) for the purpose of refund. The return on 07-01-1999 (AY 1997-98) The Company has filed a revised	8,72,199	Mysore of Income Tax Commissioner The IT Dept has rejected the application as it was time barred.

iii. According to the records of the Company examined by us and the information and explanations given to us, the Company has not defaulted in repayment of dues to any financial institution or bank as at the balance sheet date. The Company has not issued any debentures.

ix. According to the information and explanations given to us and the records of the Company examined by us, the Company has not raised money by public offer (including debt instruments) during the year. No term loan has been availed by the company.

x. During the course of our examination of the books and records of the company, carried out in accordance with the generally accepted auditing practices in India, and according to the information and explanations given to us, we have neither come

across any instance of material fraud on the company by its officers or employees or by the company, noticed or reported during the year, nor have we been informed of any such case by the management.

- xi. According to the information and explanations given to us and the records of the Company examined by us, the managerial remuneration has been paid in accordance with the requisite approvals mandated by the provisions of section 197 to be read with schedule V to the Act.
- xii. According to the information and explanations given to us, The Company has not been incorporated as a “Nidhi Company”. Accordingly, paragraph 3(xii) of the Order is not applicable.
- xiii. As per the information and explanation given to us and the records examined by us, all related party transactions are in compliance with sections 177 and 188 of the Act, where applicable and the details of such transactions have been disclosed in the Financial Statements as required by the applicable accounting standards.
- xiv. As per the information and explanation given to us and the records examined by us, the Company has not made any preferential allotment or private placement of shares or fully or partly convertible debentures during the year under review. Accordingly paragraph 3(xiv) of the Order is not applicable.
- xv. According to the information and explanations given to us, the Company has not entered into any non-cash transactions with directors or persons connected with him/her. Accordingly, paragraph 3(xv) of the Order is not applicable.
- xvi. The company is not engaged in the business of non-banking financial institution (NBFI) and hence is not required to be registered under section 45-IA of the Reserve Bank of India Act, 1934.

For L.R. PRAKASH & CO
Chartered Accountants
Firm Registration # 002733S

Sd/-

(L.R. Prakash)

Partner

Membership # 026654

UDIN: 20026654AAAACF8774

Place : Mysuru

Date : 22nd July, 2020

“Annexure C” to the Independent Auditors’ Report

The Annexure Referred to in paragraph 2(f) under the heading “Report on Other Legal and Regulatory Requirements” of Independent Auditors’ Report of even date to the members of Mysore Paints and Varnish Limited on the financial statements for the year ended 31 March 2020.

Report on the Internal Financial Controls under Clause (i) of Sub-section 3 of Section 143 of the Companies Act, 2013 (“the Act”)

We have audited the internal financial controls over financial reporting of Mysore Paints & Varnish Ltd (“the Company”) as of March 31, 2020 in conjunction with our audit of the financial statements of the Company for the year ended on that date.

Management’s Responsibility for Internal Financial Controls

The Company’s management is responsible for establishing and maintaining internal financial controls based on the internal control over financial reporting criteria established by the Company considering the essential components of internal control as stated in the Guidance Note on Audit of Internal Financial Controls over Financial Reporting issued by the Institute of Chartered Accountants of India (ICAI). These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors’ Responsibility

Our responsibility is to express an opinion on the Company’s internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain

reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgement, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company's internal financial controls system over financial reporting.

Meaning of Internal Financial Controls over Financial Reporting

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the company; (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorisations of management and directors of the company; and (3) provide reasonable assurance regarding prevention or timely detection of unauthorised acquisition, use, or disposition of the company's assets that could have a material effect on the financial statements.

Inherent Limitations of Internal Financial Controls over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject

to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Opinion

In our opinion, the Company has, in all material respects, an adequate internal financial controls system over financial reporting and such internal financial controls over financial reporting were operating effectively as at March 31, 2020, based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

For L.R. PRAKASH & CO

Chartered Accountants

Firm Registration No: 002733S

Sd/-

(L.R. Prakash)

Partner

Membership #026654

UDIN: 20026654AAAACF8774

Place : Mysuru

Date : 22nd July, 2020

COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF MYSORE PAINTS AND VARNISH LIMITED, MYSORE FOR THE YEAR ENDED 31 MARCH 2020.

The preparation of financial statements of **The Mysore Paints & Varnish Limited, Mysore**, for the year ended **31 March 2020** in accordance with the financial reporting framework prescribed under the Companies Act, 2013 is the responsibility of the management of the company. The statutory auditor appointed by the Comptroller and Auditor General of India under section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their audit report dated 22 July 2020.

I on behalf of the Comptroller and Auditor General Of India, have decided not to conduct the supplementary audit of the financial statements of **The Mysore Paints and Varnish Limited, Mysore**, for the year ended **31 March 2020** under section 143(6)(a) of the Act.

For and on behalf of the
Comptroller and Auditor General of India

Sd/-

(ANUP FRANCIS DUNGDUNG)
ACCOUNTANT GENERAL (AUDIT - II)
KARNATAKA, BENGALURU

Bengaluru

Date : 27.08.2020

FORM NO. MGT 9
EXTRACT OF ANNUAL RETURN
as at Financial Year ended on 31.03.2020
Pursuant to Section 92 (3) of the Companies Act, 2013 and rule 12(1) of the
Company (Management & Administration) Rules, 2014.

I REGISTRATION & OTHER DETAILS:

i	CIN	U51434KA1947SGC000503
ii	Registration Date	4 th November 1947
iii	Name of the Company	MYSORE PAINTS AND VARNISH LIMITED
iv	Category/Sub-category of the Company	State Government Company.
v	Address of the Registered office & contact details	THILAKNAGAR, MYSORE, KARNATAKA-570015
vi	Whether Listed Company	No
vii	Name, address & contact details of the Registrar & Transfer Agent, if any.	NA

II Principal Business Activities of the Company

All the business activities contributing 10% or more of the total turnover of the company shall be stated

SL No	Name & Description of main Products/services	NIC Code of the Product/service	% to total turnover of the company
1	Paints and Varnishes	2022	21.32%
2	Indelible Ink	2022	78.68%

III Particulars of Holding, Subsidiary & Associate Companies

SI No	Name & Address of the Company	CIN/GLN	Holding Subsidoaru/ Associate	% of Shares Held	Applicable Section Section
1	NA	NA	NA	NA	NA

IV SHAREHOLDING PATTERN (Equity Share capital Break up as % to total Equity)									
Category of Shareholders	No. of Shares held at the beginning of the year				No. of Shares held at the end of the year				% Change during the year
	Demart	Physical	Total	% of Total Shares	Demart	Physical	Total	% of Total Shares	
A. Promoters									
(1) Indian									
a) Individual / HUF	NIL	NIL	NIL	NIL	NIL	NIL	NIL	NIL	NIL
b) Govt. (Govt. of Karnataka)	NIL	9,47,300	9,47,300	91.39	NIL	9,47,300	9,47,300	91.39	NIL
c) Bodies Corporates	NIL	NIL	NIL	NIL	NIL	NIL	NIL	NIL	NIL
d) Bank/FI	NIL	NIL	NIL	NIL	NIL	NIL	NIL	NIL	NIL
e) Any other	NIL	NIL	NIL	NIL	NIL	NIL	NIL	NIL	NIL
SUB TOTAL (A) (1)	NIL	9,47,300	9,47,300	91.39	NIL	9,47,300	9,47,300	91.39	NIL
(2) Foreign									
a) NRI- Individuals	NIL	NIL	NIL	NIL	NIL	NIL	NIL	NIL	NIL
b) Other Individuals	NIL	NIL	NIL	NIL	NIL	NIL	NIL	NIL	NIL
c) Bodies Corp.	NIL	NIL	NIL	NIL	NIL	NIL	NIL	NIL	NIL
d) Banks/FI	NIL	NIL	NIL	NIL	NIL	NIL	NIL	NIL	NIL
e) Any other...	NIL	NIL	NIL	NIL	NIL	NIL	NIL	NIL	NIL
SUB TOTAL (A) (2)	NIL	NIL	NIL	NIL	NIL	NIL	NIL	NIL	NIL
Total Shareholding of Promoter (A)= (A)(1)+ (A)(2)	NIL	9,47,300	9,47,300	91.39	NIL	9,47,300	9,47,300	91.39	NIL

B. PUBLIC SHAREHOLDING												
(1) Institutions												
a) Mutual Funds	NIL	NIL	NIL	NIL	NIL	NIL	NIL	NIL	NIL	NIL	NIL	NIL
b) Banks/FI	NIL	NIL	NIL	NIL	NIL	NIL	NIL	NIL	NIL	NIL	NIL	NIL
c) Central govt	NIL	NIL	NIL	NIL	NIL	NIL	NIL	NIL	NIL	NIL	NIL	NIL
d) State Govt.	NIL	NIL	NIL	NIL	NIL	NIL	NIL	NIL	NIL	NIL	NIL	NIL
e) Venture Capital Fund	NIL	NIL	NIL	NIL	NIL	NIL	NIL	NIL	NIL	NIL	NIL	NIL
f) Insurance Companies	NIL	NIL	NIL	NIL	NIL	NIL	NIL	NIL	NIL	NIL	NIL	NIL
g) FIIS	NIL	NIL	NIL	NIL	NIL	NIL	NIL	NIL	NIL	NIL	NIL	NIL
h) Foreign Venture Capital Funds	NIL	NIL	NIL	NIL	NIL	NIL	NIL	NIL	NIL	NIL	NIL	NIL
i) Others (specify)	NIL	NIL	NIL	NIL	NIL	NIL	NIL	NIL	NIL	NIL	NIL	NIL
SUB TOTAL (B)(1):	NIL	NIL	NIL	NIL	NIL	NIL	NIL	NIL	NIL	NIL	NIL	NIL
(2) Non Institutions												
a) Bodies corporates												
i) Indian	NIL	14,900	14,900	1.44	NIL	15250	15250	1.47	0.03	NIL	NIL	NIL
ii) Overseas	NIL	NIL	NIL	NIL	NIL	NIL	NIL	NIL	NIL	NIL	NIL	NIL
b) Individuals												
i) Individual shareholders holding nominal share capital upto Rs.1 lakhs	NIL	74,350	74,350	7.17	NIL	74,000	74,000	7.14	0.03	NIL	NIL	NIL
ii) Individuals shareholders holding nominal share capital in excess of Rs. 1 lakhs	NIL	NIL	NIL	NIL	NIL	NIL	NIL	NIL	NIL	NIL	NIL	NIL
c) Others (specify)	NIL	NIL	NIL	NIL	NIL	NIL	NIL	NIL	NIL	NIL	NIL	NIL
SUB TOTAL (B)(2):	NIL	89250	89250	8.61	NIL	89250	89250	8.61	NIL	NIL	NIL	NIL
Total Public Shareholding (B)=(B)(1)+(B)(2)	NIL	89250	89250	8.61	NIL	89250	89250	8.61	NIL	NIL	NIL	NIL
C. Shares held by Custodian for GDRs & ADRs	NA	NA	NA	NA	NA	NA	NA	NA	NA	NA	NA	NA
Grand Total (A+B+C)	NIL	1036550	1036550	100	NIL	1036550	1036550	100	NIL	NIL	NIL	NIL

(ii) SHAREHOLDING OF PROMOTERS										
Sl No.	Shareholders Name	Shareholding at the beginning of the year			Shareholding at the end of the year			Shareholding at the end of the year		% change in share holding during the year
		No. of Shares	% of total shares of the company	% of shares pledged encumbered to total shares	No of Shares	% of total shares of the company	% of shares pledged encumbered to total shares	No. of Shares	% of total shares of the company	
1	Government of Karnataka	947300	91.39	NA	947300	91.39	NA	947300	91.39	NO CHANGE
	Total	947300	91.39	NIL	947300	91.39	NIL	947300	91.39	NIL
(iii) CHANGE IN PROMOTERS' SHAREHOLDING (SPECIFY IF THERE IS NO CHANGE)										
Sl No.	Share holding at the beginning of			Cumulative Share holding during						
Particulars	No. of Shares	% of total Shares of the company	No. of Shares	% of total Shares of the company	No. of Shares	% of total shares of the company				
At the beginning of the year	947300	91.39	947300	91.39	947300	91.39				
Date wise increase/decrease in Promoters Share holding during the year specifying the reasons for increase/decrease (e.g. allotment/transfer/bonus/sweat equity etc)	NO CHANGE			NO CHANGE						
At the end of the year	947300	91.39	947300	91.39	947300	91.39				

(iv) SHAREHOLDING PATTERN OF TOP TEN SHAREHOLDERS (OTHER THAN DIRECTORS, PROMOTERS & HOLDERS OF GDRs & ADRs)										
SI No.	Shareholders Name	Shareholding at the beginning of year				Shareholding at the end of the year				% change in share holding during the year
		No of shares	% of total Shares of the Company	% of shares pledged encumbered to total shares	No of shares	% of total Shares of the Company	% of shares pledged encumbered to total shares	No of shares	% of total Shares of the Company	
1	Wadiyar Investments (P) Ltd.,	9600	0.93	NA	9600	0.93	NA			
2	Mr. Bhavarlal B. Jain	5842	0.56	NA	5842	0.56	NA			
3	Sri Kanta Datta Narasimharaja Wadiyar (Deceased)	5500	0.53	NA	5500	0.53	NA			
4	Mrs. Pramoda Devi Wadiyar	5000	0.48	NA	5000	0.48	NA			
5	Mysore International									
	Travel Agency (P) Ltd.	5000	0.48	NA	5000	0.48	NA			NO CHANGE
6	M/s.Shamasunder									
	Sales Corporation	4537	0.43	NA	4537	0.43	NA			NA NIL
7	A.R.Ganeshwar	2424	0.23	NA	2424	0.23	NA			NA
8	Mr. Sunil Kumar	1700	0.16	NA	1700	0.16	NA			NA
9	Dinesh Shantilal Sheth & Narendra Shantilal Sheth	1200	0.12	NA	1200	0.12	NA			
10	Sri Govindabhai Baldevbhai Desia and Ms Bhavana G Desai	1100	0.11	NA	1100	0.11	NA			NA NIL
	TOTAL	41903	4.03	NIL	41903	4.03	NIL			4.03 NIL

(v) SHAREHOLDING OF DIRECTORS & KMP					
Sl.No	For Each of the Directors & KMP	Shareholding at the end of the yeear		Cumulative Shareholding during the year	
		No.of shares	% of total shares of the company	No.of shares	% of total shares of the company
	For Each of the Directors & KMP	NIL	NIL	NIL	NIL
NONE OF THE DIRECTORS OF THE COMPANY WERE NEITHER HOLDING ANY SHARES OF THE COMPANY IN THE PAST, NOR HOLDING IT IN THE PRESENT.					
		NIL			NIL

V INDEBTEDNESS				
Indebtedness of the Company including interest outstanding/accrued but not due for payment				
	Secured Loans excluding deposits	Unsecured Loans	Deposits	Total Indebtedness
Indebtness at the beginning of the financial year				
i) Principal Amount	7,38,00,000.00	NIL	NIL	7,38,00,000.00
ii) Interest due but not paid	10,87,117.00	NIL	NIL	10,87,117.00
iii) Interest accrued but not due	NIL	NIL	NIL	NIL
Total (i+ii+iii)	7,48,87,117.00	NIL	NIL	7,48,87,117.00
Change in Indebtedness during the financial year				
Additions		NIL	NIL	-
Reduction	6,74,20,476.00	NIL	NIL	6,74,20,476.00
Net Change	(6,74,20,476.00)	NIL	NIL	(6,74,20,476.00)
Indebtedness at the end of the financial year				
i) Principal Amount	74,66,641.00	NIL	NIL	74,66,641.00
ii) Interest due but not paid		NIL	NIL	-
iii) Interest accrued but not due	NIL	NIL	NIL	NIL
Total (i+ii+iii)	74,66,641.00	NIL	NIL	74,66,641.00

VI REMUNERATION OF DIRECTORS AND KEY MANAGERIAL PERSONNEL
A. Remuneration to Managing Director, Whole time director and/or Manager/ Chairman

Sl.No	Particulars of Remuneration		Name of the MD and Chairman		Total Amount
				Chairman	
1	Gross salary		Dr. Chandrashekhar Doddamani, Managing Director		
	(a) Salary as per provisions contained in section 17(1) of the Income Tax. 1961.		18,04,207.00		18,04,207.00
	(b) Value of perquisites u/s 17(2) of the Income tax Act, 1961		NIL		
	(c) Profits in lieu of salary under section 17(3) of the Income Tax Act, 1961		NIL	NIL	NIL
2	Stock option		NIL	NIL	NIL
3	Sweat Equity		NIL	NIL	NIL
4	Commission		NIL	NIL	NIL
	as % of profit		NIL	NIL	NIL
	Others (specify)		NIL	NIL	NIL
5	Others, please specify		NIL	NIL	NIL
	Total (A)		18,04,207.00		18,04,207.00
	Ceiling as per the Act				

Remuneration paid is well within the ceiling as per the Companies Act, 2013.

B. Remuneration to other directors:

Sl.No	Particulars of Remuneration	Name of the Directors	Total Amount
1	Independent Directors		
	(a) Fee for attending board committee meetings	NOT APPLICABLE	NIL
	(b) Commission	NOT APPLICABLE	NIL
	(c) Others, please specify	NOT APPLICABLE	NIL
	Total (1)	NIL	NIL

2A	Other Non Executive Directors	Mr. Guarav Gupta. I.A.S	Smt. N.R. Jaganmatha	Sri.K. Murulidhar	Smt. H. SHOBHA	TOTAL
	(a) Fee for attending Board / Committee Meetings	9,000.00	18,000.00	6,000.00	3,000.00	36,000.00
	(b) Commission	NIL	NIL	NIL	NIL	NIL
	(c) Others (TA)	0	0	0	0	0
	Total (2A)	9,000.00	18,000.00	6,000.00	3,000.00	36,000.00

C. REMUNERATION TO KEY MANAGERIAL PERSONNEL OTHER THAN MD/MANAGER/WTD

Sl. No.	Particulars of Remuneration	Key Managerial Personnel			Total
		CEO	Company Secretary	CFO	
1	Gross Salary				
	(a) Salary as per provisions contained in section 17(1) of the Income Tax Act, 1961.	NOT APPLICABLE	NOT APPLICABLE	NOT APPLICABLE	NIL
	(b) Value of perquisites u/s 17(2) of the Income Tax Act, 1961	NOT APPLICABLE	NOT APPLICABLE	NOT APPLICABLE	NIL
	(c) Profits in lieu of salary under section 17(3) of the Income Tax Act, 1961	NOT APPLICABLE	NOT APPLICABLE	NOT APPLICABLE	NIL
2	Stock Option	NOT APPLICABLE	NOT APPLICABLE	NOT APPLICABLE	NIL
3	Sweat Equity	NOT APPLICABLE	NOT APPLICABLE	NOT APPLICABLE	NIL
4	Commission as % of profit	NOT APPLICABLE	NOT APPLICABLE	NOT APPLICABLE	NIL
	others, specify	NOT APPLICABLE	NOT APPLICABLE	NOT APPLICABLE	NIL
5	Others, please specify	NOT APPLICABLE	NOT APPLICABLE	NOT APPLICABLE	NIL
	Total	NIL	NIL	NIL	NIL

VII PENALTIES/PUNISHMENT/COMPOUNDING OF OFFENCES						
Type	Section of the Companies Act	Brief Description	Details of Penalty/ Punishment/ Compounding fees imposed	Authority (RD/NCLT/ Court)	Appeal made if any (give details)	
A. COMPANY						
Penalty	NIL	NIL	NIL	NIL	NIL	
Punishment	NIL	NIL	NIL	NIL	NIL	
Compounding	NIL	NIL	NIL	NIL	NIL	
B. DIRECTORS						
Penalty	NIL	NIL	NIL	NIL	NIL	
Punishment	NIL	NIL	NIL	NIL	NIL	
Compounding	NIL	NIL	NIL	NIL	NIL	
C. OTHER OFFICERS IN DEFAULT						
Penalty	NIL	NIL	NIL	NIL	NIL	
Punishment	NIL	NIL	NIL	NIL	NIL	
Compounding	NIL	NIL	NIL	NIL	NIL	
FOR AND ON BEHALF OF THE BOARD MYSORE PAINTS AND VARNISH LIMITED						
Sd/- CHAIRMAN						
Place :Bengaluru Date : 02-09-2020						

Mysore Paints & Varnish Limited, Mysore

ACCOUNTS

MYSORE PAINTS & VARNISH LIMITED**CIN : U51434KA1947SGC000503****BALANCE SHEET AS AT 31ST MARCH, 2020**

31-3-2020 ಕ್ಕೆ ಲೇಣಿ ದೇಣಿ ಪಟ್ಟಿ

(Figures in Rs.)

Sl. No.	PARTICULARS / ವಿವರ	Note No.	31-03-2020	31-03-2019
			Rs. ರೂ.	Rs. ರೂ.
A	EQUITY AND LIABILITIES ಷೇರು ಮತ್ತು ಜವಾಬ್ದಾರಿ			
(1)	Shareholders Funds ಷೇರುದಾರರ ನಿಧಿ			
	(a) Share Capital/ಷೇರು ಬಂಡವಾಳ	3	1,03,65,500	1,03,65,500
	(b) Reserves & Surplus/ ಮುಡಿಪುಗಳು ಮತ್ತು ಹೆಚ್ಚಳಗಳು	4	61,33,49,688	58,27,37,477
(2)	Share application money pending allotment		-	-
(3)	Non - Current liabilities ಚಾಲ್ತಿಯಲ್ಲಿ ಇಲ್ಲದ ಹೊಣೆಗಾರಿಕೆಗಳು			
	(a) Other Long term liabilities ಇತರೇ ದೀರ್ಘಾವಧಿ ಜವಾಬ್ದಾರಿಗಳು	5	8,03,000	8,03,000
(4)	Current liabilities ಚಾಲ್ತಿಯಲ್ಲಿನ ಹೊಣೆಗಾರಿಕೆಗಳು			
	(a) Short term borrowings ಅಲ್ಪಾವಧಿ ಸಾಲಗಳು	6	74,66,641	7,48,87,117
	(b) Trade payables/ವಾಣಿಜ್ಯ ಬಾಕಿಗಳು	7	93,34,206	3,11,96,974
	(c) Other current liabilities/ ಇತರೇ ಚಾಲ್ತಿಯಲ್ಲಿನ ಹೊಣೆಗಾರಿಕೆಗಳು	8	2,54,57,242	5,12,48,373
	(d) Short-term provisions ಅಲ್ಪಾವಧಿ ಹವಣಿಕೆಗಳು	9	15,99,371	16,26,718
	TOTAL/ ಮೊತ್ತ		66,83,75,648	75,28,65,159
B	ASSETS/ಆಸ್ತಿಗಳು			
(1)	Non-current assets ಚಾಲ್ತಿಯಲ್ಲಿ ಇಲ್ಲದ ಆಸ್ತಿಗಳು			
	(a) Property, Plant & Equipment ಸ್ಥಿರಾಸ್ತಿ, ಯಂತ್ರ ಮತ್ತು ಪೀಠೋಪಕರಣಗಳು	10	53,94,603	43,81,554

Mysore Paints & Varnish Limited, Mysore

(Figures in Rs.)

	(b) Intangible assets	10	9,21,647	12,46,868
	(c) Deferred tax assets (Net) ಮುಂದೂಡಿದ ತೆರಿಗೆ ಆಸ್ತಿಗಳು (ನಿವ್ವಳ)	11	7,73,829	7,77,309
	(d) Long-term loans and advances ದೀರ್ಘಾವಧಿ ಸಾಲಗಳು ಮತ್ತು ಮುಂಗಡಗಳು	12	7,27,759	7,05,908
2)	Current assets/ಚಾಲ್ತಿಯಲ್ಲಿನ ಆಸ್ತಿಗಳು			
	(a) Inventories/ಸರಕುಗಳು	13	2,35,35,485	5,70,25,087
	(b) Trade receivables ವಾಣಿಜ್ಯ ವಸೂಲಾತಿಗಳು	14	4,42,08,963	18,35,84,194
	(c) Cash and cash equivalents ನಗದು ಮತ್ತು ನಗದು ಸಮಾನತೆಗಳು	15	52,64,05,632	45,21,91,010
	(d) Short-term loans and advances ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು	16	4,87,29,249	3,83,93,561
	(e) other current assets ಇತರೆ ಚಾಲ್ತಿಯಲ್ಲಿನ ಆಸ್ತಿಗಳು	17	1,76,78,481	1,45,59,668
	TOTAL/ಮೊತ್ತ		66,83,75,648	75,28,65,159
	Significant Accounting Policies See Accompanying notes to the financial statements	1 to 26		

FOR AND ON BEHALF OF THE BOARD OF DIRECTORS

Sd/-
(Dr. Chandrashekhara Doddamani)
Managing Director

Sd/-
(N.R. Jaganmatha)
Director

As per our report of even date attached

DIN : 07918061

DIN : 07397768

For L.R. Prakash & Co.,

Chartered Accountants

Firm Reg No:002733S

Sd/-

(L.R.Prakash)

Partner

Membership No: 26654

UDIN: 20026654AAAACF8774

Place : Mysuru

Date : 22-07-2020

Place : Bengaluru

Date : 17-07-2020

MYSORE PAINTS & VARNISH LIMITED

CIN : U51434KA1947SGC000503

Statement of Profit and Loss for the year Ended

31ST MARCH, 2020

31-3-2020 ಕ್ಕೆ ಮುಕ್ತಾಯವಾಗುವ ವರ್ಷದ ಲಾಭ ಮತ್ತು ನಷ್ಟದ ವಿವರಣಾ ಪಟ್ಟಿ

(Figures in Rs.)

	PARTICULARS / ವಿವರ	Note No.	31-03- 2020 Rs. ರೂ.	31-03 -2019 Rs. ರೂ.
I	Revenue from operations (Gross) ನಿರ್ವಹಣೆಯಿಂದ ಬಂದ ಆದಾಯಗಳು	18	21,52,37,273	61,22,26,506
	Less: Excise Duty/ಕಳೆಯಿರಿ : ಅಬ್ಯಾರಿ ಶುಲ್ಕ		-	-
			21,52,37,273	61,22,26,506
II	Other Income	19	3,67,95,845	4,25,32,737
III	TOTAL INCOME (ಒಟ್ಟು ಆದಾಯಗಳು)		25,20,33,118	65,47,59,243
IV	Expenses: ವೆಚ್ಚಗಳು			
	Cost of Materials consumed ಸಾಮಗ್ರಿಗಳ ಬಳಕೆಯ ವೆಚ್ಚ	20	11,26,87,035	37,64,71,101
	Changes in Inventories of Finished Goods, Work In Progress & Stock in trade ಸಿದ್ಧಪಡಿಸಿದ ಹಾಗೂ ಪ್ರಗತಿಯಲ್ಲಿನ ಸರಕಿನ ವ್ಯತ್ಯಾಸಗಳು	21	2,42,58,101	(1,58,76,264)
	Employee Benefits Expense ಉದ್ಯೋಗಿಗಳ ಹಿತದ ಮೇಲಿನ ಖರ್ಚುಗಳು	22	3,83,68,975	4,98,14,705
	Finance Costs/ ಹಣಕಾಸಿನ ವೆಚ್ಚಗಳು	23	19,32,483	71,05,164
	Depreciation & Ammortisation Expense ಸವಕಳಿ ಮತ್ತು ಇಳುವರಿ ವೆಚ್ಚಗಳು	10	10,55,347	9,78,297
	Other Expenses/ಇತರೆ ವೆಚ್ಚಗಳು	24	2,67,39,551	4,54,18,898
	Total Expenses (ಒಟ್ಟು ವೆಚ್ಚಗಳು)		20,50,41,493	46,39,11,901
V	Profit Before Exceptional & Extraordinary Items Taxes [III - IV]		4,69,91,625	19,08,47,342
VI	Exceptional Items		-	19,02,800
VII	Profit Before Extraordinary Items Taxes [V-VI] ಅಸಾಧಾರಣ, ವಿಶೇಷ ವಸ್ತು ಮತ್ತು ಹಿಂದಿನ ವರ್ಷದ ಬಾಬುಗಳು ಹಾಗೂ ತೆರಿಗೆಗೆ ಮುಂಚಿನ ಲಾಭ		4,69,91,625	18,89,44,542

Mysore Paints & Varnish Limited, Mysore

(Figures in Rs.)

VIII	Extraordinary Items	25	-	-
IX	Profit Before Tax (VII-VIII)		4,69,91,625	18,89,44,542
X	Tax Expense		1,32,55,374	5,51,50,472
	1) Current tax		1,32,51,894	5,54,35,304
	2) Deferred tax		3,480	(2,84,832)
XI	Profit / (Loss) from continuing operations (IX-X)		3,37,36,251	13,37,94,070
XII	Profit / (Loss) for the period		3,37,36,251	13,37,94,070
XIII	Earnings per Equity Share(10/- each) :			
	Basic		32.55	129.08
	Diluted		32.55	129.08
	Significant Accounting Policies See Accompanying notes to the financial statements	1 to 26		

FOR AND ON BEHALF OF THE BOARD OF DIRECTORS

Sd/-
(Dr. Chandrashekhara Doddamani)
Managing Director
DIN : 07918061

Sd/-
(N.R. Jaganmatha)
Director
DIN : 07397768

As per our report of even date attached

For L.R. Prakash & Co.,

Chartered Accountants
Firm Reg No:002733S

Sd/-

(L.R.Prakash)

Partner
Membership No: 26654

UDIN: 20026654AAAACF8774

Place : Mysuru
Date : 22-07-2020

Place : Bengaluru
Date : 17-07-2020

NOTES TO THE FINANCIAL STATEMENTS FOR THE YEAR ENDED 31 MARCH 2020

31-3-2020ರ ಅಂತ್ಯಕ್ಕೆ ಲೇಣದೇಣಿ ಪಟ್ಟಿಯಲ್ಲಿನ ಟಿಪ್ಪಣಿಗಳು

NOTE: 3 / Share Capital / ಷೇರುಬಂಡವಾಳ

(Figures in Rs.)

PARTICULARS/ವಿವರ	31-03-2020		31-03-2019	
	No.of Shares	Amount	No of Shares	Amount
Authorised/ ಅಧಿಕೃತ ಬಂಡವಾಳ : Equity Shares of Rs 10/- each/ ತಲಾ 10/- ರೂ.ಗಳ ಸಮಾನಾಂಶ ಷೇರುಗಳು	15,00,000	1,50,00,000	15,00,000	1,50,00,000
Issued/ನೀಡಲ್ಪಟ್ಟ ಬಂಡವಾಳ Equity Shares of Rs 10/- each/ ತಲಾ 10/- ರೂ.ಗಳ ಸಮಾನಾಂಶ ಷೇರುಗಳು	10,36,550	1,03,65,500	10,36,550	1,03,65,500
Subscribed and fully paid up ನೀಡಲ್ಪಟ್ಟ ಮತ್ತು ಪಾವತಿಸಿದ ಷೇರು ಬಂಡವಾಳ Equity Shares of Rs 10/- each fully paid up/ ತಲಾ 10/- ರೂ.ಗಳ ಪಾವತಿಸಿದ ಸಮಾನಾಂಶ ಷೇರುಗಳು (Previous year 10,36,550 Equity Share)	10,36,550	1,03,65,500	10,36,550	1,03,65,500
TOTAL/ಮೊತ್ತ		1,03,65,500		1,03,65,500
Reconciliation of the shares outstanding at the beginning and at the end of the reporting period ಆರಂಭ ಮತ್ತು ವರದಿ ಅವಧಿಯ ಅಂತ್ಯದ ದಿನಾಂಕದಂದು ಬಾಕಿ ಷೇರುಗಳ ಸಾರಾಂಶ				
PARTICULARS/ವಿವರ	31-03- 2020		31-03- 2019	
	No of Shares	Amount	No of shares	Amount
Outstanding as at the opening date/ ಆರಂಭಿಕ ದಿನಾಂಕದಂದು ಬಾಕಿ	10,36,550	1,03,65,500	10,36,550	1,03,65,500
Add: Issued during the period/ ಈ ವರ್ಷದಲ್ಲಿ ನೀಡಲ್ಪಟ್ಟದ್ದು	-	-	-	-
Less: Buy Back (other) during the period/ ಈ ವರ್ಷದ ಬೈಬ್ಯಾಕ್ (ಇತರೆ)	-	-	-	-
Outstanding as at closing date ಅಂತ್ಯದ ದಿನಾಂಕದಂದು ಬಾಕಿ	10,36,550	1,03,65,500	10,36,550	1,03,65,500

Terms/ rights attached to equity shares

- The Company has only one class of equity shares having a par value of Rs.10/- per share. Each holder of equity share is entitled to one vote per share.
- During the current year, the amount of dividend per share proposed as distribution to equity shareholders was Rs. 2.5 per share (Previous year Rs. 2.5 per share)
- In event of liquidation of the Company, the holders of equity shares would be entitled to receive remaining assets of the Company, after distribution of all preferential amounts. The distribution will be in proportion to the number of equity shares held by the shareholders.

Details of shares held by each share holder holding more than 5%

ಷೇರುದಾರರು ಶೇ.5 ಕ್ಕಿಂತ ಹೆಚ್ಚಾಗಿ ಷೇರನ್ನು ಹೊಂದಿರುವವರ ವಿವರಗಳು

(Figures in Rs.)

Name of the Share holder ಷೇರುದಾರರ ಷೇರುದಾರರ ಹೆಸರು	31-03- 2020		31-03- 2019	
	No of Shares	% holding in that class of Share	No of shares	% holding in that class of Share
Govt. of Karnataka ಕರ್ನಾಟಕ ಸರ್ಕಾರದ ಪಾಲು	9,47,300	91	9,47,300	91
Others (Each less than 5%) ಇತರೆ ಶೇ.5ಕ್ಕಿಂತ ಕಡಿಮೆ	88,750	9	88,750	9
	10,36,050	100	10,36,050	100

Note 4 - Reserves and Surplus /ಮುಡಿಮ ಮತ್ತು ಹೆಚ್ಚಳಗಳು

PARTICULARS/ವಿವರ	31-03- 2020	31-03- 2019
	Rs. ರೂ.	Rs. ರೂ.
(a) Capital Reserve/ ಬಂಡವಾಳದ ಮೇಲಿನ ಮೀಸಲು	32,932	32,932
(b) General Reserve/ ಸಾಮಾನ್ಯ ನಿಧಿ		
Opening Balance/ ಪ್ರಾರಂಭ ಶಿಲ್ಕು	10,38,94,362	9,05,14,955
Add: Transfer From Surplus in Statement of Profit & Loss ಪ್ರಸ್ತುತ ವರ್ಷದಲ್ಲಿ ಸೇರಿಸಿದ್ದು	33,73,625	1,33,79,407
Closing Balance / ಮುಕ್ತಾಯಶಿಲ್ಕು	10,72,67,987	10,38,94,362
(c) Surplus in Statement of Profit & Loss / ಹೆಚ್ಚಳಗಳು		
Opening Balance/ಪ್ರಾರಂಭ ಶಿಲ್ಕು	47,88,10,183	36,15,14,437
Add:Profit For the year / ಪ್ರಸ್ತುತ ವರ್ಷದ್ದು	3,37,36,251	13,37,94,070
	51,25,46,434	49,53,08,507
Less : Transferred to General reserve /ಸಾಮಾನ್ಯ ನಿಧಿಗೆ ವರ್ಗಾಯಿಸಿದು	(33,73,625)	(1,33,79,407)
Less : Dividend Paid for the FY 2018-19	(25,91,375)	(25,91,375)
Less : Dividend Distribution Tax	(5,32,665)	(5,27,542)
Closing Balance	50,60,48,769	47,88,10,183
TOTAL/ಮೊತ್ತ	61,33,49,688	58,27,37,477

Note : Transfer to General Reserves is not mandated under the Companies Act, 2013, However they have transferred 10% of profit after tax as company's policy.

Note - 5 - Other Long Term Liabilities/ಇತರೆ ದೀರ್ಘಾವಧಿ ಹೊಣೆಗಾರಿಕೆ (Figures in Rs.)

PARTICULARS/ವಿವರ	31-03- 2020	31-03- 2019
	Rs. ರೂ.	Rs. ರೂ.
(a) Other/ಇತರೆ		
(i) Rent deposit/ಬಾಡಿಗೆಯ ಮೇಲಿನ ಠೇವಣಿ	8,03,000	8,03,000
TOTAL/ಮೊತ್ತ	8,03,000	8,03,000

Note 6 - Short Term Borrowings/ಅಲ್ಪಾವಧಿ ಸಾಲ ಪಡೆಯುವಿಕೆ

PARTICULARS/ವಿವರ	31-03- 2020	31-03- 2019
	Rs. ರೂ.	Rs. ರೂ.
(a) Loans repayable on Demand		
(i) From Banks/ಬ್ಯಾಂಕಿನಿಂದ		
Secured / ಆಧಾರಿತ		
Overdraft from State Bank of India	74,66,641	7,48,87,117
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ		
Secured - Overdraft from State Bank of India		
(Secured by pledge of reinvestment deposit of Rs 500 Laks)		
(Previous year 820 Laks)		
TOTAL/ಮೊತ್ತ	74,66,641	7,48,87,117

(i) The overdraft facility availed from State Bank of India of Rs.4,50,00,000/- at the rate of 7.80% p.a. against the security of deposits maintained with the bank.

Note 7 - Trade Payables /ವಾಣಿಜ್ಯ ಬಾಕಿಗಳು

PARTICULARS/ವಿವರ	31-03- 2020	31-03- 2019
	Rs. ರೂ.	Rs. ರೂ.
(a) Trade Payables / ವಾಣಿಜ್ಯ ಬಾಕಿಗಳು:		
(i) Suppliers	78,42,074	1,84,10,054
(ii) Services	14,92,132	1,27,86,920
TOTAL/ಮೊತ್ತ	93,34,206	3,11,96,974

Note : The above amount includes dues to micro and small enterprises to the extent such parties have been identified on the basis of information collected by the management.

Note - 8 Other Current Liabilities / ಇತರೆ ಚಾಲ್ತಿ ಹೊಣೆಗಾರಿಕೆ

(Figures in Rs.)

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
(a) Unpaid Dividend / ಕೋರಿಕೆ ಬಾರದ ಲಾಭಾಂಶ	6,46,601	6,40,936
(b) Other Payables / ಇತರೆ ಬಾಕಿಗಳು		
(i) Statutory dues /ಶಾಸನಬದ್ಧ ಬಾಕಿ	1,51,49,121	67,68,600
(ii) For Employees /ನೌಕರರಿಗೆ	38,50,643	7,95,737
(iii) Advance from customers/ ಗ್ರಾಹಕರಿಂದ ಬಂದ ಮುಂಗಡ	9,74,532	3,44,51,781
(iv) Trade/ Security deposit received/ ಟ್ರೇಡ್ / ಸೆಕ್ಯೂರಿಟಿ ಡೆಪಾಸಿಟ್	6,56,000	4,25,000
(v) Interest accrued on security deposit/ ಡಿಪಾಸಿಟ್ ಮೇಲಿರುವ ಕ್ರೋಢಿಕೃತ ಬಡ್ಡಿ	84,209	81,359
(vi) Others/ಇತರೆ		
- Contractually reimbursable expenses/ ಒಪ್ಪಂದದ ಪ್ರಕಾರ ವಾಪಾಸಾತಿ ಮಾಡುವ ವೆಚ್ಚ	99,000	99,000
- Outstanding Liabilities for Expenses/ ಇತರೆ ವೆಚ್ಚದ ಹೊಣೆಗಾರಿಕೆಗಳು	39,97,136	79,85,960
TOTAL/ಮೊತ್ತ	2,54,57,242	5,12,48,373

Note 9 - Short Term Provision /ಅಲ್ಪಾವಧಿಯ ಹವಣಿಕೆ

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
(a) Provision for employee benefits / ನೌಕರರಿಗೆ ಸಂಬಂಧಿಸಿದ ಹವಣಿಕೆ		
(i) Provision for bonus /ಬೋನಸ್	15,99,371	16,26,718
TOTAL/ಮೊತ್ತ	15,99,371	16,26,718

Note - 10 : PROPERTY, PLANT & EQUIPMENT AND DEPRECIATION

ಆಸ್ತಿ, ಯಂತ್ರ ಮತ್ತು ಫೀಲ್ಡೋಪಕರಣಗಳು ಹಾಗೂ ಸವಕಳಿ

Notes to the financial statements for the year ended 31st March 2020 (Amount in Rs.)

Sl. No.	Description	Gross Block ಒಟ್ಟು ಬಾಕಿ				Depreciation ಸವಕಳಿ				NetBlock ನಿವ್ವಳಬಾಕಿ	
		3 Cost as on 1-4-2019	4 Additions	5 Deletions	6 Total as on 31-3-2020	7 Upto 01-4-2019	8 Current Year	9 Deletions/ Adjustment	10 Upto 31-3-2020	11 31-3-2020	12 31-3-2019
10(a)	Plant, Property & Equipment/ ಸಾವರ ಯಂತ್ರೋಪಕರಣಗಳು										
1	Land ಭೂಮಿ	81,250	-	-	81,250	-	-	-	-	81,250	81,250
2	Building ಕಟ್ಟಡ	31,27,870	14,65,631	-	45,93,501	22,90,062	76,871	-	23,66,933	22,26,568	8,37,808
3	Plant & Machinery ಸ್ಥಾಪನ ಮತ್ತು ಯಂತ್ರೋಪಕರಣ	53,92,699	1,79,800	-	55,12,499	47,57,376	1,08,821	-	48,66,197	6,46,302	5,75,323
4	Lab Equipments ಪ್ರಯೋಗಾಲಯ ಉಪಕರಣಗಳು	7,84,392	84,744	-	8,69,136	4,72,586	51,991	-	5,24,577	3,44,559	3,11,806
5	Electrical Fittings ವಿದ್ಯುತ್ ಜೋಡಣೆಗಳು	10,49,799	-	-	10,49,799	9,54,419	5,246	-	9,59,665	90,134	95,380
6	Lab Equipments - Foreign Collaboration Project ಪ್ರಯೋಗಾಲಯ ಉಪಕರಣಗಳು ಏಜೆಂಟಿ ಸಹಭಾಗದ ಯೋಜನೆಯಡಿ	10,92,449	-	-	10,92,449	10,37,829	-	-	10,37,829	54,620	54,620
7	Computers / ಗಣಕ ಯಂತ್ರಗಳು	16,92,164	-	-	16,92,164	14,74,319	83,046	-	15,57,365	1,34,799	2,17,845
8	Furniture & Equipments ಫೀಲ್ಡೋಪಕರಣಗಳು	47,02,709	13,000	-	47,15,709	33,74,829	2,21,200	-	35,96,029	11,19,680	13,27,880
9	Vehicles ವಾಹನಗಳು	29,56,218	-	-	29,56,218	20,76,575	1,82,951	-	22,59,526	6,96,692	8,79,643
	Sub Total	2,08,19,550	17,43,175	-	2,25,62,725	1,64,37,996	7,30,126	-	1,71,68,122	53,94,603	43,81,554
10(b)	Intangible Assets ಅಗೋಚರ ಆಸ್ತಿಗಳು										
	Computer Software	8,46,410	-	-	8,46,410	4,99,542	1,75,221	-	6,74,763	1,71,647	1,96,868
	Licences	15,00,000	-	-	15,00,000	6,00,000	1,50,000	-	7,50,000	7,50,000	10,50,000
	Sub Total	23,46,410	-	-	23,46,410	10,99,542	3,25,221	-	14,24,763	9,21,647	12,46,868
	Total	2,31,65,960	17,43,175	-	2,49,09,135	1,75,37,538	10,55,347	-	1,85,92,885	63,16,250	56,28,422
	Previous Year/ಒಂದಿನವರ್ಷದ್ದು	2,26,82,054	4,83,906	-	2,31,65,960	1,65,59,241	9,78,297	-	1,75,37,538	56,28,422	61,22,813

Note : SI No.10 (b) Intangible Assets depreciation for the year 2018-19 Computer software & Licence both amount deducted in Computer software only, now the same is rectified.

Note 11 - Deferred Tax Assets (Net) / ಮುಂದೂಡಿದ ಆಸ್ತಿಗಳ ತೆರಿಗೆ(ನಿವ್ವಳ) (Figures in Rs.)

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
Deferred Tax Assets/ಮುಂದೂಡಿದ ಆಸ್ತಿಗಳ ತೆರಿಗೆ		
i) On account of disallowance/ Deferred tax liability/ಮುಂದೂಡಿದ ತೆರಿಗೆ ಜವಾಬ್ದಾರಿ	8,12,830	8,70,181
i) On account of book depreciation and tax depreciation	39,001	92,872
TOTAL/ಮೊತ್ತ	7,73,829	7,77,309

Note 12 - Long term loans and advances/ದೀರ್ಘಾವಧಿ ಸಾಲ ಮತ್ತು ಮುಂಗಡಗಳು

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
(a) Security Deposit/ಆಧಾರ ಸಹಿತ ಡಿಪಾಜಿಟ್		
Unsecured, Considered good/ಆಧಾರ ರಹಿತ, ಬೆಲೆಯದೊಂದು ಪರಿಗಣಿಸಲ್ಪಟ್ಟಿದ್ದು	7,27,759	7,05,908
TOTAL/ಮೊತ್ತ	7,27,759	7,05,908

Note 13 - Inventories/ಸರಕುಗಳು

(At lower of cost and net realisable value)

ಸರಕುಗಳ ದರ ಮತ್ತು ನಗದೀಕರಿಸಬೇಕಾಗಿರುವ ಮೌಲ್ಯ ಅದರಲ್ಲಿ ಯಾವುದು ಕಡಿಮೆಯೋ ಅದರ ಆಧಾರದ ಮೇಲೆ

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
(a) Raw material (including packing material) ಕಚ್ಚಾ ಪದಾರ್ಥಗಳು (ಪ್ಯಾಕಿಂಗ್ ಮೆಟೀರಿಯಲ್ ಒಳಗೊಂಡು) [Verified, Valued & Certified by the Management and internal auditors] /ಆಡಳಿತ ಮಂಡಳಿಯಿಂದ ಹಾಗೂ ಆಂತರಿಕ ಲೆಕ್ಕಪರಿಶೋಧಕರಿಂದ ಪರಿಶೀಲನೆ, ಮೌಲ್ಯಮಾಪನ ಹಾಗೂ ಪ್ರಮಾಣೀಕರಿಸಲ್ಪಟ್ಟಿವೆ. Less : Provision for Slow / Non moving materials/ನಿಧಾನ ಹಾಗೂ ಬಳಕೆಯಲ್ಲಿಲ್ಲದ ಪದಾರ್ಥಗಳಿಗೆ ಹವಣಿಕೆ	1,73,05,580 1,62,32,276	2,65,76,246 2,54,99,892
(b) Work in progress/ಪ್ರಗತಿಯಲ್ಲಿನ ದಾಸ್ತಾನು	14,16,615	16,09,706
(c) Finished goods/ಸಿದ್ಧ ವಸ್ತುಗಳು	51,62,169	2,92,27,179
(d) Other/ಇತರೆ		
(i) Silver Coins/ಬೆಳ್ಳಿ ನಾಣ್ಯಗಳು	480	480
(ii) Silver Ingot/ಬೆಳ್ಳಿ ಗಟ್ಟಿ	9,71,050	9,71,050
Less: Provision for impairment loss/ಮರುಮೌಲ್ಯ ಮಾಪನದ ನಷ್ಟದ ಮೇಲಿನ ಹವಣಿಕೆ	(2,47,105)	(2,83,220)
TOTAL/ಮೊತ್ತ	7,23,945	6,87,830
TOTAL/ಮೊತ್ತ	2,35,35,485	5,70,25,087

Note 14 - Trade Receivable/ವ್ಯಾಪಾರ ಸ್ವೀಕಾರಗಳು		(Figures in Rs.)	
PARTICULARS/ವಿವರ	31-03-2020	31-03-2019	
	Rs. ರೂ.	Rs. ರೂ.	
(a) Outstanding for a period exceeding 6 months/ ಆರು ತಿಂಗಳಿಗೆ ಮೇಲ್ಪಟ್ಟು ಬಾಕಿ ಇರುವುದು Unsecured, considered good/ಆಧಾರ ರಹಿತ, ಒಳ್ಳೆಯದೆಂದು ಪರಿಗಣಿಸಲ್ಪಟ್ಟಿದ್ದು Doubtful/ಸಂಶಯಾತ್ಮಕ ಎಂದು ಪರಿಗಣಿಸಿದ್ದು Less : Provision for doubtful trade receivables/ ಸಂಶಯಾತ್ಮಕ ಸಾಲಗಳಿಗೆ ಹವಣಿಕೆ	1,14,85,609 1,966 (1,966) 1,14,85,609	2,20,00,990 1,966 (1,966) 2,20,00,990	
(b) Others/ಇತರೆ Unsecured , considered good/ ಆಧಾರ ರಹಿತ, ಒಳ್ಳೆಯದೆಂದು ಪರಿಗಣಿಸಲ್ಪಟ್ಟಿದ್ದು	3,27,25,320	16,15,85,170	
TOTAL/ಮೊತ್ತ	4,42,08,963	18,35,84,194	
Note 15 - Cash and cash equivalents/ನಗದು ಮತ್ತು ನಗದು ಸಮಾನದ್ದು			
PARTICULARS/ವಿವರ	31-03- 2020	31-03-2019	
	Rs. ರೂ.	Rs. ರೂ.	
(a) Cash on hand/ಕೈಯಲ್ಲಿನ ನಗದು	34,147	30,620	
(b) Balance with Bank/ಬ್ಯಾಂಕಿನ ಖಾತೆಯಲ್ಲಿನ ಶುಲ್ಕ			
(i) In Current Account/ಚಾಲ್ತಿ ಖಾತೆ	11,68,194	1,50,99,064	
(ii) In Deposit Account/ಡಿಪಾಜಿಟ್ ಖಾತೆ	-	-	
a) With Original Maturity of more than 3 months	52,00,00,000	29,60,00,000	
b) Balance held as margin money and security against borrowing	45,56,690	14,04,20,390	
(iii) In Earmarked Accounts/ಮೀಸಲಿಟ್ಟಿರುವ ಖಾತೆ Unpaid Dividend Accounts/ಕೋರಿಕೆ ಬಾರದ ಲಾಭಾಂಶದ ಖಾತೆ	6,46,601	6,40,936	
TOTAL/ಮೊತ್ತ	52,64,05,632	45,21,91,010	

Note : 16 Short term loans and advances/ ಅಲ್ಪಾವಧಿ ಸಾಲ ಮತ್ತು ಮುಂಗಡಗಳು (Figures in Rs.)		
PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
(a) Security deposit/ಆಧಾರ ಸಹಿತ ಡಿಪಾಜಿಟ್ Unsecured , Considered good/ ಆಧಾರ ರಹಿತ, ಒಳ್ಳೆಯದೆಂದು ಪರಿಗಣಿಸಲ್ಪಟ್ಟದ್ದು	8,02,467	8,90,904
(b) Loans and advance to employee/ಸಾಲ ಮತ್ತು ಮುಂಗಡ ನೌಕರರಿಗೆ Unsecured, considered good/ಆಧಾರರಹಿತ,ಒಳ್ಳೆಯದೆಂದು ಪರಿಗಣಿಸಲ್ಪಟ್ಟದ್ದು	9,49,240	8,18,700
(c) Prepaid Expenses/ ಮುಂಚೆ ಪಾವತಿಯಾದ ವೆಚ್ಚಗಳು Unsecured, considered good/ ಆಧಾರ ರಹಿತ, ಒಳ್ಳೆಯದೆಂದು ಪರಿಗಣಿಸಲ್ಪಟ್ಟದ್ದು	2,06,709	4,36,481
(d) Balances with government authorities/ ಸರ್ಕಾರಿ ಇಲಾಖೆಗಳಲ್ಲಿ ಠೇವಣಿ Unsecured, considered good/ ಆಧಾರ ರಹಿತ, ಒಳ್ಳೆಯದೆಂದು ಪರಿಗಣಿಸಲ್ಪಟ್ಟದ್ದು		
(i) CENVAT credit receivable/ಸೆನ್ವೆಟ್ ಖಾತೆಯಲ್ಲಿ	-	31,650
(ii) Tax Deducted at source/ಮೂಲದಲ್ಲಿ ಹಿಡಿದಿರುವ ಆದಾಯ ತೆರಿಗೆ	-	2,282
(iii) GST credit receivable	2,33,39,192	1,50,35,422
(iv) GST TDS receivable	-	15,66,012
(v) GST Deffered tax	39,928	20,48,706
(vi) GST Refund receivable	50,00,000	-
(e) Others/ಇತರೆ Unsecured, Considered good/ ಆಧಾರ ರಹಿತ, ಒಳ್ಳೆಯದೆಂದು ಪರಿಗಣಿಸಲ್ಪಟ್ಟದ್ದು		
(i) Advance to Suppliers/ ಖರೀದಿಗಾಗಿ ಮುಂಗಡ	16,22,541	16,73,454
(ii) Claims Receivable / Rent/ ಕೋರಿಕೆ ಬರಬೇಕಾದದ್ದು/ಬಾಡಿಗೆ	-	13,080
(iii) Adv to MPVL EPF Trust A/c	8,57,712	26,22,725
(iv) PWD department	89,369	15,55,000
(v) Income Tax	1,16,99,144	98,50,190
(vi) Income Tax for FY 2018-19	41,22,947	18,48,954
TOTAL/ಮೊತ್ತ	4,87,29,249	3,83,93,561
Note 17 - Other current assets / ಇತರೆ ಚಾಲ್ತಿ ಆಸ್ತಿಗಳು		
PARTICULARS/ವಿವರ	31-03- 2020	31-03-2019
	Rs. ರೂ.	Rs. ರೂ.
(a) Accruals/ ಕ್ರೋಢೀಕೃತ (i) Interest accrued on deposit/ ಡಿಪಾಜಿಟ್ ಮೇಲೆ ಕ್ರೋಢೀಕೃತವಾಗಿರುವ ಬಡ್ಡಿ	1,76,78,481	1,45,59,668
TOTAL/ಮೊತ್ತ	1,76,78,481	1,45,59,668

Note 18 - Revenue from operations/ ನಿರ್ವಹಣೆಯಿಂದ ಬಂದ ಆದಾಯಗಳು (Figures in Rs.)

PARTICULARS/ವಿವರ	31-03- 2020	31-03-2019
	Rs. ರೂ.	Rs. ರೂ.
(a) Sale of product/ಉತ್ಪನ್ನಗಳ ಮಾರಾಟದಿಂದ		
(i) At Head Office (Mysuru Karnataka)	21,51,92,021	61,16,64,852
Less : Stock Transfers made to branch (Madurai branch)	8,80,752	6,11,802
Net sales	21,43,11,269	61,10,53,050
(ii) Sales made at Madurai branch	8,80,752	6,11,802
Total sales	21,51,92,021	61,16,64,852
(b) Other operating revenue		
Sale of scrap	45,252	5,61,654
	21,52,37,273	61,22,26,506
(c) Less : Excise Duty	-	-
TOTAL/ಮೊತ್ತ	21,52,37,273	61,22,26,506

Note 19 - Other Income/ಇತರೆ ಆದಾಯಗಳು

PARTICULARS/ವಿವರ	31-03- 2020	31-03-2019
	Rs. ರೂ.	Rs. ರೂ.
(a) Interest Income/ತೇವಣಿ ಮೇಲಿನ ಬಡ್ಡಿ		
(i) Interest from bank on deposit (Gross)/ತೇವಣಿ ಮೇಲಿನ ಬಡ್ಡಿ	3,53,92,638	2,93,42,072
(ii) Interest on Income tax refund	-	2,93,753
(b) Net gain on foreign currency translation	66,493	1,19,26,800
(c) Other non operating income/ಇತರೆ ಆದಾಯಗಳು		
(i) Rental income from operating lease/ಬಾಡಿಗೆಯಿಂದ ಪಡೆದದ್ದು	9,83,675	9,63,600
(ii) Other Receipts/ಇತರೆ ಜಮೆ	3,008	6,512
(iii) Duty drawback from export of Indilible Ink	3,13,916	-
(iv) Misc income from silver ingot valuation	36,115	-
TOTAL/ಮೊತ್ತ	3,67,95,845	4,25,32,737

Note 20 - Cost of material consumed/ಪದಾರ್ಥಗಳ ಬಳಕೆಯ ಮೌಲ್ಯ

PARTICULARS/ವಿವರ	31-03- 2020	31-03-2019
	Rs. ರೂ.	Rs. ರೂ.
Raw Material(including packing material) consumed/ ಕಚ್ಚಾ ಪದಾರ್ಥಗಳು ಬಳಕೆಯಾದದ್ದು(ಪ್ಯಾಕಿಂಗ್ ಮೆಟೀರಿಯಲ್ ಸೇರಿದಂತೆ)		
Opening Stock/ಆರಂಭ ದಾಸ್ತಾನು	2,65,76,246	5,91,43,393
Add / Less: Adjustment for slow moving item/ ನಿಧಾನ ಬಳಕೆಯ ವಸ್ತುಗಳಿಗೆ ಸರಿಹೊಂದಿಸಿದ್ದು	(3,050)	(17,268)
Add: Purchase/ಖರೀದಿ	10,34,19,419	34,39,21,222
	12,99,92,615	40,30,47,347
Less: Closing stock/ಅಂತಿಮ ದಾಸ್ತಾನು	(1,73,05,580)	(2,65,76,246)
Cost of material consumed/ಪದಾರ್ಥಗಳನ್ನು ಬಳಸಿದ್ದು	11,26,87,035	37,64,71,101

Note 21 - Changes in inventories of finished, work in progress and stock in trade/

ಸಿದ್ಧಪಡಿಸಿದ ವಸ್ತು ಹಾಗೂ ಪ್ರಗತಿಯಲ್ಲಿನ ಸರಕುಗಳ ವ್ಯತ್ಯಾಸಗಳು

(Figures in Rs.)

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
Inventories at the end of year/ವರ್ಷದ ಕೊನೆಯ ದಾಸ್ತಾನಿನ ವಿವರ		
Finished goods/ಸಿದ್ಧ ವಸ್ತುಗಳು	51,62,169	2,92,27,179
Work in progress/ಪ್ರಗತಿಯಲ್ಲಿನ ದಾಸ್ತಾನು	14,16,615	16,09,706
	65,78,784	3,08,36,885
Inventories at the begning of the year/ವರ್ಷದ ಪ್ರಾರಂಭ ದಾಸ್ತಾನಿನ ವಿವರ		
Finished goods/ಸಿದ್ಧ ವಸ್ತುಗಳು	2,92,27,179	33,79,483
Work in progress/ಪ್ರಗತಿಯಲ್ಲಿನ ದಾಸ್ತಾನು	16,09,706	1,15,81,138
	3,08,36,885	1,49,60,621
Net (Increase)/ decrease	2,42,58,101	(1,58,76,264)

Note 22 - Employee benefit expense/ ನೌಕರರ ಸೌಲಭ್ಯದ ವೆಚ್ಚಗಳು

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
Salaries & Wages/ಸಂಬಳ ಮತ್ತು ವೇತನ	3,10,50,030	4,36,77,756
Contribution to provident & other fund/ಭವಿಷ್ಯನಿಧಿ ಹಾಗೂ ಇತರೆ ನಿಧಿ ವಂತಿಗೆ	27,66,067	31,87,569
Staff welfare expense/ಸಿಬ್ಬಂದಿ ಯೋಗಕ್ಷೇಮ ವೆಚ್ಚಗಳು	45,52,878	29,49,380
TOTAL/ಮೊತ್ತ	3,83,68,975	4,98,14,705

Note 23 - Finance cost/ಹಣಕಾಸು ವೆಚ್ಚಗಳು

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
(a) Interest expense -		
(i) borrowings/ಬಡ್ಡಿ ವೆಚ್ಚಗಳು - ಸಾಲದ ಮೇಲೆ	17,89,469	68,70,259
(b) Bank charges/ಬ್ಯಾಂಕ್ ವೆಚ್ಚಗಳು	1,43,014	2,34,905
TOTAL/ಮೊತ್ತ	19,32,483	71,05,164

Note 24 - other expenses/ಇತರೆ ವೆಚ್ಚಗಳು

(Figures in Rs.)

PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
Power, Fuel/ವಿದ್ಯುತ್ ಮತ್ತು ಇಂಧನ	4,62,640	4,71,044
Rent/ಬಾಡಿಗೆ	1,34,476	2,07,772
Repairs and maintenance - Building/ಕಟ್ಟಡ ನಿರ್ವಹಣೆ	30,500	31,688
Repairs and maintenance - Machinery/ ಯಂತ್ರೋಪಕರಣಗಳ ನಿರ್ವಹಣೆ	1,05,502	1,94,861
Repairs and maintenance - Office/ಕಚೇರಿ ನಿರ್ವಹಣೆ	5,65,473	4,52,510
Repairs and maintenance - Vehicles/ವಾಹನಗಳ ನಿರ್ವಹಣೆ	3,02,864	4,04,578
Insurance/ವಿಮೆ	5,36,253	8,56,242
Rates & Taxes/ದರಗಳು ಮತ್ತು ತೆರಿಗೆಗಳು	3,08,729	3,36,566
Postage and Telephone/ಅಂಚೆ ಮತ್ತು ದೂರವಾಣಿ	2,95,369	2,64,569
Travelling Expenses/ಸಾರಿಗೆ ವೆಚ್ಚ	5,96,469	8,46,009
Printing & Stationery/ಮುದ್ರಣ ಮತ್ತು ಲೇಖನ ಸಾಮಗ್ರಿ	2,27,243	2,00,913
Carriage Outwards /ಹೊರ ಸಾಗಾಣಿಕೆ ವೆಚ್ಚ (Including Maintenance of Delivery Van)	29,89,855	62,32,400
Sales discount/ವ್ಯಾಪಾರ ಸೋಡಿ	1,18,503	1,00,738
Advertisement/ಜಾಹೀರಾತು	3,43,249	15,52,017
Business Promotion/ವ್ಯಾಪಾರ ಅಭಿವೃದ್ಧಿ	1,29,533	1,89,139
Legal and Professional/ಕಾನೂನು ಮತ್ತು ವೃತ್ತಿ ವೆಚ್ಚಗಳು	7,39,149	8,70,985
Payment to Auditors(Refer Note (i))/ಲೆಕ್ಕಪರಿಶೋಧಕರಿಗೆ ಪಾವತಿಸಿದ್ದು	1,10,000	1,10,000
Provision for impairment loss in silver ingot/ ಬೆಳ್ಳಿಗಟ್ಟಿ ಮರುಮೌಲ್ಯಮಾಪನದ ನಷ್ಟದ ಮೇಲಿನ ಹವಣಿಕೆ	-	20,520
ISO Charges/ಐಎಸ್ಒ ವೆಚ್ಚಗಳು	52,000	91,000
Website Development Charges/ವೆಬ್‌ಸೈಟ್ ಅಭಿವೃದ್ಧಿ ವೆಚ್ಚಗಳು	12,550	18,300

Mysore Paints & Varnish Limited, Mysore

Expenditure on Corporate Social Responsibility/ ಸಾಮಾಜಿಕ ಹೊಣೆಗಾರಿಕೆ	20,57,817	16,33,093
Royalty/ಸ್ವಾಮ್ಯ ಶುಲ್ಕ	68,71,638	2,30,71,790
Trade Charges/ವ್ಯಾಪಾರದ ವೆಚ್ಚಗಳು	3,73,216	5,10,841
Testing Charges/ಪರಿವೀಕ್ಷಣ ವೆಚ್ಚಗಳು	5,07,792	8,54,106
Leakage & Damages/ಸೋರುವಿಕೆ ಮತ್ತು ಹಾನಿಗೊಳಗಾದದ್ದು	39,301	4,73,867
Service Tax/ಸೇವಾ ತೆರಿಗೆ	18,826	69,762
Sundry Balances Written off/ಸಣ್ಣ ಪುಟ್ಟ ಬಾಕಿ ತೆಗೆದು ಹಾಕಿದ್ದು	3,669	3,876
Security Charges/ಭದ್ರತಾ ವೆಚ್ಚಗಳು	35,32,191	32,53,457
Sitting Fees to Directors/ನಿರ್ದೇಶಕರುಗಳ ಸಭಾಭತ್ಯೆ	36,000	24,000
Membership Fee / Books & Periodicals ಸದಸ್ಯತ್ವ ಶುಲ್ಕ/ಪುಸ್ತಕ ಮತ್ತು ನಿಯತಕಾಲಿಕೆಗಳು	96,906	72,255
Donation/ವಂತಿಗೆ ಹಣ	25,00,000	20,00,000
Prior Period Item	26,825	-
PF Deficit	17,65,013	-
R & D Expenditure on Indelible Ink bottle & pen	8,50,000	-
TOTAL/ಮೊತ್ತ	2,67,39,551	4,54,18,898
PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
i) Payment to Auditors - As Auditors -For Statutory Audit / ಶಾಸನಬದ್ಧ ಲೆಕ್ಕಪರಿಶೋಧನೆಗೆ ಸಂಬಂಧಿಸಿದ್ದು	1,10,000	1,10,000
Sub Total	1,10,000	1,10,000
Note : 25 Extraordinary Item		
PARTICULARS/ವಿವರ	31-03-2020	31-03-2019
	Rs. ರೂ.	Rs. ರೂ.
Leave encashment provision withdrawn	-	-
TOTAL/ಮೊತ್ತ	-	-

MYSORE PAINTS & VARNISH LTD., MYSURU

NOTES TO THE FINANCIAL STATEMENTS FOR THE YEAR ENDED 31ST MARCH 2020

CIN : U51 434KA1947SGC000503

NOTE 1: BACKGROUND

MYSORE PAINTS & VARNISH LIMITED ('the Company') was incorporated on November 4, 1947 as The Mysore Lac & Paint Works Ltd as a limited company under the Mysore Companies Act, XVIII of 1938. The name is changed to its present name on May 30, 1989 under the Companies Act, 1956 ('the Act'). The company has its registered office at Mysore, Karnataka, India.

The company is engaged in the business of Manufacturing & Supplying of paints & allied products in the domestic as well as export market. The company also specializes in manufacture and supply of Indelible Ink (Voter's Ink) for all the parliamentary, assembly and local bodies' elections in India Since 1962. The company has been supplying this Indelible Ink to various countries.

NOTE 2: SIGNIFICANT ACCOUNTING POLICIES

Basis of accounting

The Financial Statements have been prepared in accordance with Indian Generally Accepted Accounting Principles ("GAAP") under the historical cost convention on accrual basis and are in accordance with the applicable accounting standards issued by the Institute of Chartered Accountants of India (ICAI) and prescribed in the Companies (Accounting Standards) Rules, 2006. These Accounting policies have been consistently applied, except where a newly issued accounting standard is initially adopted by the Company. Management evaluates the effect of accounting standards issued on a going concern basis and ensures that they are adopted as mandated by the ICAI.

The Company is a Small and Medium-sized Company (SMC) as defined in the General Instructions in respect of Accounting Standards notified under the Companies Act, 2013. Accordingly the company has complied with the Accounting Standards as applicable to a Small and Medium-sized Company.

Use of Estimate

The presentation of financial statements requires estimates and assumptions to be made that affect the reported amount of assets and liabilities and disclosures relating to contingent assets and liabilities on the date of financial statements and reported amount of revenue and

expenses during the reporting period. Differences between the actual results and estimates are recognised in the period in which the results are known / materialised.

Revenue Recognition

The revenue in respect of sale of goods is recognized when the risk and rewards of ownership and control in the goods is transferred. Sales are accounted net of excise duty. In respect of domestic sales the risk and rewards and control are considered as transferred as and when the material against the sale invoices have been delivered. In respect of export sales, risk and rewards and control in goods is considered as transferred either on delivery or ex-factory as per the contract.

Interest on Deposit is accounted on accrual basis. Interest on Income tax refund is accounted on receipt basis. All other incomes are accounted as & when there is no uncertainty about its receipt.

Property, Plant & Equipments

Property, plant & Equipments are stated at cost or revaluation net of accumulated depreciation. Cost comprises of the purchase price and any directly attributable costs of bringing the assets to working condition for its use including interest and other incidental expenses up to the date of commercial production. Surplus on Revaluation of Fixed Assets is credited to Revaluation Reserve Account.

Depreciation is provided on Straight Line Method (SLM) based on useful life of the assets prescribed in Schedule II to the Companies Act, 2013. With regard to the additions, the company is charging depreciation for full year instead for Pro-rata basis.

Intangible assets are amortized over the period of 10 years.

Intangible Asset

Such assets including application software (other than operating software which is capitalized as a part of relevant asset) acquired/purchased/developed for use in software development and services is carried as an intangible asset in terms of Accounting Standard 26 issued by the Institute of Chartered Accountants of India.

Intangible assets are carried at cost less accumulated amortization and impairment losses, if any. Subsequent expenditure on an intangible asset after its purchase / completion is recognized as an expense when incurred unless it is probable that such expenditure will enable the asset to generate future economic benefits in excess of its originally assessed standards of performance

and such expenditure can be measured and attributed to the asset reliably, in which case such expenditure is added to the cost of the asset.

Investments

Long Term Investments are stated at cost. Provision for diminution in value will be made if the decline in value is other than temporary.

Inventories

Inventories are valued at the lower of cost or the net realizable value after providing for obsolescence and other losses, where considered necessary. Cost is ascertained on FIFO basis.

Cost includes all charges in bringing the goods to the point of sale, including octroi and other levies, transit insurance and receiving charges. Work-in-progress and finished goods include appropriate proportion of overheads and, where applicable, excise duty. Silver ingots are valued at net realizable value.

Inventories are valued as per Accounting standard 2 [AS 2] “Valuation of inventories”, issued by ICAI.

- a) Raw materials & stores and spares are valued at cost comprising of purchase price, freight and handling, taxes, duties and other attributable costs, net of CENVAT, VAT & GST credit.
- b) Work in progress is valued at raw material cost plus conversion costs as applicable or net realizable value, whichever is lower.
- c) Finished products are valued at lower of cost or net realizable value.

Cash and cash equivalents

Cash comprises cash on hand and demand deposits with banks. Cash equivalents are short-term balances (with an original maturity of three months or less from the date of acquisition), highly liquid investments that are readily convertible into known amounts of cash and which are subject to insignificant risk of changes in value.

Income Taxes

Tax expense comprises of both current and deferred taxes. Current Tax is provided on the taxable income using the applicable tax rates and tax laws. Deferred tax assets and liabilities arising on account of timing difference and which are capable of reversal in subsequent periods are recognised using the tax rates and tax laws that have been enacted or substantively enacted.

Deferred tax assets are recognized only to the extent there is reasonable certainty that the assets can be realized in future; however, where there is unabsorbed depreciation or carried forward loss under taxation laws, deferred tax assets are recognized only when there is a

virtual certainty of realization of such assets. The carrying amount of deferred tax assets are reviewed as at each balance sheet date and written down or, written up to reflect the amount that is reasonably/virtually certain (as the case may be) to be realized.

Retirement & other employee benefits

Short term employee benefits are accounted in the period during which the services have been rendered.

Eligible employees receive benefits from provident fund, superannuation fund, employee state insurance and other funds which are defined contribution plans. Both the eligible employee and the company make monthly contributions to the respective government administered funds equal to the specified percentage of the covered employee's salary. The company has no further obligation beyond its monthly contributions.

Gratuity - The Company has created a trust and has taken a group gratuity policy with the Life Insurance Corporation of India for future payment of retiring employee's gratuities. The premium thereon has been so adjusted as to cover the liability in respect of all employees at the end of their future anticipated service with the Company, as per the actuarial valuation computed by LIC of India.

Leave Encashment - The liability arising on account of leave encashment benefit is computed and provided of individual employees, subject to the maximum of one hundred forty days on actuarial basis as per AS 15.

Foreign Currency Transactions

The Company is exposed to currency fluctuations on foreign currency transactions. Transactions denominated in foreign currency are recorded at the exchange rate prevailing on the date of transactions.

Exchange differences arising on foreign exchange transactions settled during the year are recognised in the profit and loss statement of the year.

Customs Duty

Customs Duty has been accounted for on the basis of both payments made in respect of goods cleared as well as provision made for goods lying in bonded warehouse. Such provision is included in the valuation of closing stocks of respective materials and goods.

Borrowing costs

Interest and other borrowing costs attributable to the acquisition of or construction of qualifying assets till the date of commercial use of the assets are capitalised. All other borrowing costs are charged to revenue.

Leases

Company as a lessee

Assets acquired under leases where a significant portion of the risks and rewards of ownership are retained by the lessor are classified as operating leases. In respect of operating lease, rentals and all other expenses are treated as revenue expenditure. Operating lease payments are recognized as expenses in the statement of profit and loss account on a straight line basis over the lease term.

Company as a lessor

Lease income from operating leases should be recognised in the statement of profit and loss on a straight line basis over the lease term, unless another systematic basis is more representative of the time pattern in which benefit derived from the use of the leased asset is diminished.

Impairment of tangible assets

The carrying amounts of assets are reviewed at each balance sheet date if there is any indication of impairment based on internal / external factors. An impairment loss is recognized wherever the carrying amount of an asset exceeds its recoverable amount. The recoverable amount is greater of asset's net selling price and value in use. In assessing value in use, the estimated future cash flows are discounted to their present value at the weighted average cost of capital.

Earnings Per Share (EPS)

Basic earnings per share are calculated by dividing the net profit or loss for the period attributable to the equity shareholders by the weighted average number of shares outstanding during the year.

Diluted earnings per share is computed by dividing the profit / (loss) after tax (including the post tax effect of extraordinary items, if any) as adjusted for dividend, interest and other charges to expense or income relating to the dilutive potential equity shares, by the weighted average number of equity shares considered for deriving basic earnings per share and the weighted average number of equity shares which could have been issued on the conversion of all dilutive potential equity shares.

Provisions and Contingent Liabilities

The Company recognises a provision when there is a present obligation as a result of a past event that probably requires an outflow of resources and a reliable estimate can be made of the amount of the obligation. A disclosure for a contingent liability is made when there is a possible obligation or a present obligation that may, but probably will not, require an outflow of resources. Where there is a possible obligation or a present obligation that the likelihood of outflow of resources is remote, no provision or disclosure is made.

Note : 26 Other Additional Notes / Information Contd.

i) Contingent Liability & Commitments not provided for: Figures in Rs

	Particulars	31 March, 2020	31 March, 2019
	<u>Contingent Liabilities</u>		
i)	Claim against Company not acknowledge as debt (refer a)	-	1,47,360
ii)	Others (Refer (b)	8,75,199	8,75,199
		8,75,199	10,22,559

- a. The Company has received a notice of demand for FY 2012-13 for Rs 1,47,360 for CST. The Company has filed a response vide letter dated 16.03.2016.
- b. The status of Income tax assessments pending in dispute are as under

Description	Amount	Forum where pending	Remarks
The Company has filed a revised return on 07-01-1999 (AY 1997-98) for the purpose of refund. The Company has appealed to CBDT for condonation of delay	875,199	Commissioner of Income Tax, Mysore	The IT Dept has declined to process the assessment, as the returns were not filed within the stipulated time.

ii) **Disclosure under sec 22 of the MSMED Act 2006.**

	Particulars	31 March, 2020	1March, 2019
i)	Principal amount remaining unpaid to any supplier as at the end of the accounting year*	70,03,324	6,09,119
ii)	Interest due thereon remaining unpaid to any supplier as at the end of the accounting year #	-----	-----
iii)	The amount of interest paid along with the amounts of the payment made to the supplier beyond the appointed day	-----	-----
iv)	The amount of interest due and payable for the year	1,05,355	-----
v)	The amount of further interest due and payable even in the succeeding year, until such date when the interest dues as above are actually paid	-----	-----

*Dues to Micro and Small Enterprises have been determined to the extent such parties have been identified on the basis of information collected by the Management. This has been relied upon by the auditors.

- iii) Estimated amount of contracts remaining to be executed on Capital Account (net of advances) and not provided for is Nil.

- iv) Proposed Dividends; **Figures in Rs**

	31-03-2020	31-03-2019
The amount of dividends proposed to be distributed to Equity Share;	25,91,375	25,91,375
Proposed Dividend		
Dividend Distribution Tax on proposed dividend	5,27,543	5,27,543
	31,18,918	31,18,918

- v) The Company has not entered into any forward contracts to mitigate its risks associated with foreign currency fluctuations having underlying transactions and relating to firm commitments or highly probable forecast transactions. The company does not enter into any forward contract which is intended for trading or speculative purposes.
- vi) The breakup of Deferred Tax Asset / (Liability) as on 31 March, 2020 is as given below:

Figures in Rs

	31-03-2020	31-03-2019
Arising on account of timing difference in:		
- Depreciation (DTL)	(39,001)	(92,872)
- Inadmissible Expenses (DTA)	8,12,830	8,70,181
- Deferred Tax Asset/(liability) (Net)	7,73,829	7,77,309
Deferred Tax Asset (net) on account of the timing differences, (depreciation and other components) has been computed at Rs.7.74 Laks (P.Y. Rs.7.77Laks)		

- vii) Borrowing costs capitalized during the year is Rs.NIL (PY Rs.NIL)
- viii) Foreign currency translation difference capitalized during the year is Rs.NIL (PY Rs. NIL).
- ix) Statutory Auditors' Remuneration

Particulars	2019-20	2018-19
a. Audit fees	1,10,000	1,10,000
TOTAL	1,10,000	1,10,000

- x) Confirmation from certain parties for amounts due to them/amount due from them as per accounts of the Company has not been received. Necessary adjustment, if any will be made when the accounts are reconciled/settled.
- xi) The Income tax assessments of the company have been completed for the Assessment year 2013-14 and Assessment year 2016-17. In view of profit for assessment year 2019-20, tax provision has been made to discharge the tax liability of income tax.

- xii)** The Company at formed M/S Mysore Paints And Varnish Limited Employer Provident Fund Trust for the collection & Management of the Employees Contribution along with the employers contribution.

As per the resolution passed in the 354th MPVL Board Meeting and 470th , 479th MPVL EPF Trustees Meeting, it was decided to surrender the Exempted Provident fund trust of Mysore paints & Varnish Limited to EPFO with effect from 1st June 2016.

Accordingly The Trust had to Realise it's investments to transfer the contribution of Employer /Employee & Interest to EPFO.The Trust couldn't realise the investments made in Punjab Finance Corporation Bond Of Rs.5,00,000/-, Mutual Fund Folio Rs.1,77,397.85/- along with Interest Outstanding Punjab Finance Corporation Bond of Rs.1,80,314/-.

After Realisation of the Investments except as mentioned above there was a Deficit of Rs.17,65,013/- which had to be transfer to EPFO in the 369th Board Meeting held on 13th March 2018 it was resolved that the deficit amount of Rs.17,65,013/- shall borne by the company as per EPFO Exemption rule. Accordingly the company has written off the deficit of Rs.17,65,013/- paid to EPFO in the books of accounts of company.

- xiii)** The EPFO Authority have demanded penal damage on Rs.5,67,406/- for delayed payments.The company has appealed against the penal damage demand with CGIT Bangalore.The matter yet to be adjudicated.No provision has been made for the interest liability in book of accounts of the company for the FY 2019-20.

- xiv)** The Company is mainly engaged in the following segments:

- a) Paints & Allied Products
b) Indelible Ink

Turnover of Primary Segments	2019-20	2018-19
Paints & Allied Products	4,58,83,628	6,56,45,673
Indelible Ink	16,93,08,393	54,60,19,179
Total	21,51,92,021	61,16,64,852

Turnover of Geographical Segments	2019-20	2018-19
Domestic	19,34,73,282	45,43,20,843
Export	2,17,18,739	15,73,44,009
Total	21,51,92,021	61,16,64,852

Details on segment results, segment assets & liabilities, cost of fixed assets acquired, depreciation, amortization & other expenses are not determinable. Fixed Assets & resources used by the Company's business and liabilities contracted in respect of its

manufacturing facilities are not identifiable in line with the reportable segments as the same are used interchangeably between segments.

xv) Closing Stock of Finished Goods (As verified, valued and certified by management)

Particulars	2019-20	2018-19
Paints & Allied Products	43,06,997	26,94,217
Indelible Ink	1,68,645	2,60,94,197
Stock at Mysore Depot	3,89,298	3,62,411
Stock at Maduari Depot	2,97,229	76,354
Total	51,62,169	2,92,27,179

xvi) Consumption of Raw Materials (As verified, valued and certified by management)

Particulars	31st March, 2020		31st March, 2019	
	Amount	Percentage	Amount	Percentage
Raw Materials & Stores				
- Imported	NIL	NIL	NIL	NIL
- indigenous				
(i) Chemicals	7,36,62,643	70.08%	30,62,22,244	55.20%
(ii) Pigment, Extenders, Flooring Colours, Driers, Wetting Agents etc.	60,55,851	5.76%	79,79,481	7.11%
(iii) Oils.	4,99,332	0.48%	4,82,786	0.34%
(iv) Solvents.	1,03,32,576	9.83%	1,45,50,458	11.05%
(v) Resins, Emulsions, Asphalt, Lac & Bituminous.	1,45,59,396	13.85%	2,25,76,152	26.30%
Total	10,51,09,798	100.00	35,18,11,121	100

xvii) Related Party Disclosure:

In terms of Accounting Standard - 18, the company is a State controlled Enterprise as 91.39% of its Equity shares, nominal value of Rs.94,73,000/- are held by Government of Karnataka

A. Relationships:

1. Subsidiaries

Nil

2. Key Management Personnel (KMP) and their Relatives

Description of relationship	Names of related parties	Period
Chairperson	Mr.K.J.George Hon'ble Minister for Large, Medium Industries & Chairman.	(05.07.2018 to 30.07.2019)
	Mr. Guarav Gupta. I.A.S Principal Secretary to Govt., Commerce & Industries Dept & Chairman.	(30.07.2019 to till date)
Managing Director	Mr.Dr.Chandrashekhhar Doddamani	(18.08.2017 to till date)

Relatives of Directors :

NIL

B. Nature of transactions:

The following transactions were carried out with the related parties mentioned in A above, in the ordinary course of business.

	Subsidiaries		KMP & Relatives		Other Related parties	
	2019-20	2018-19	2019-20	2018-19	2019-20	2018-19
1 Interest Paid	Nil		Nil		Nil	
2 Remuneration	Nil		22,57,902	31,44,569	Nil	
3 Outstanding Balances						
a. Loans Payable	Nil		Nil		Nil	

No amount has been provided as doubtful debts or advances / written off or written back in the year in respect of debts due from / to above related parties.

xviii) Earnings in Foreign Currency -

Figures in Rs

Particulars	31-03-2020	31-03-2019
Export of goods on FOB basis	2,17,18,739	15,73,44,009

xix) Leases-

- a. The Company's significant leasing arrangements are mainly in respect of office premises. The aggregate lease rentals on these leasing arrangements are charged as rent under "other expenses in Note No. 24" of financial statement. These leasing arrangements are for a period not exceeding five years and are in most cases renewable by mutual consent, on mutually agreeable terms and are charged to statement of profit and loss.
- b. The Company has entered into operating lease arrangements for certain surplus facilities i.e., administrative block. The lease is non-cancellable for a period of 5 years from 1st November, 2014 and may be renewed for a further period of 5 years based on mutual agreement of the parties. this agreement closed on 31.10.2019 and same is extended one year up to 31.10.2020 with increase 5% rent based on mutual agreement of the parties

Mysore Paints & Varnish Limited, Mysore

Particulars	31-03-2020	31-03-2019
Future Minimum lease Amounts		
Not later than one year	9,83,675	9,63,600
Later than one year and not later than 5 year	6,74,520	5,62,100

* The Company has leased out its administrative block in Mysore to Patwari Clothing Pvt Ltd. The rent received Rs. 9,83,675/- has been included under “Other Income in Note No. 19”. The Company has received deposit towards this leasing agreement.

xx) Earning per share-

The details of earning per Share as per Accounting Standard 20 “Earnings per Share” are as follows

Particulars	31-03-2020	31-03-2019
Net Profit for the year after Tax	3,37,36,251	13,37,94,070
Less: Preference dividend and tax thereon	-	-
Net profit for the year attributable to the equity shareholders	3,37,36,251	13,37,94,070
Weighted average number of equity shares	10,36,550	10,36,550
Par value per share	10	10
Earnings per share - Basic & Diluted	32.55	129.08

xxi) Impairment of asset-

Pending identification of assets for disposal, hence no provision is made in the accounts for impairment of assets.

xxii) Bank Account details

As per Govt order No. Para 1 of Part A (III) of GO No FD 5 TAR 2017 dated : 30.01.2017, our Company Bank Account details are provided in the Table below

Figures in Rs

Sl No.	Account Number	Name of Bank	Type of Account	Purpose of opening account	Opening Balance on 1st April 2019	Receipts	Expenditure/ Transfer	Closing Balance on 31st March, 2020
1	54028470474	State Bank of India, Market Branch, Mysore	OD Bank's Deposits (SSI) (Current Account)	Operating Account	1,49,76,772.37	89,97,77,509.54	92,22,20,922.21	74,66,640.30
2	54009361354	State Bank of India,, J.C Road Branch, Bangalore	Current Account	Operating Account (for Cheque Deposit)	11,986,16	0.00	649.00	11,337.16
3	54017050407	State Bank of India, Madurai Branch, Madurai	Current Account	Operating Account (for Cheque Deposit)	1,10,306.46	10,46,551.00	649.00	11,56,208.46
4	64062224172	State Bank of India, Market Branch, Mysore	E-Payment Account	For statutory payment Account (Online E-payment)	-	2,09,76,342.83	2,09,76,342.83	-

xxiii) Other Information

- a) In accordance with the press statements regarding supply to R.M.Paints, the Company has taken action by conducting the domestic enquiry regarding the same as per Board resolution dated 06/09/95 the concerned official has been terminated on 20/12/1995. As the Government has also referred the same to COD and the case is under progress, the amount due of Rs. 3,34,299/- has been shown as recoverable.
- b) In the opinion of the Board of Directors Current Assets, Loans & Advances are stated at the least collectable value in the Balance Sheet, at which they are realizable in the ordinary course of business. The Balances of Sundry Debtors, Creditors, Loans and Advances and Deposits are subject to confirmation from the parties concerned. The Company is in the process of obtaining confirmation of balances from such parties.
- c) Pending litigation & its impact on its financial position in its financial statements

Particulars	Claim Amount	Suit filed by	Impact on financial position
Advances to Suppliers- BPCL : Dispute on rate difference with the supplier	10,27,511	The Company	If not recovered, will be a loss & advances will be reduced to this extent.
Harikrishna Machine Tech: Claim made for supply of faulty Machine	18,12,423	The Company	No adverse impact would be there.
Victory Transformers	8,90,875	The Company	If not recovered, will be a loss & debtors will be reduced to this extent.

- d) Cash in hand and Inventories are verified and valued by the management in the presence of the Internal Auditors.
- e) As in previous year the closing stock of raw materials as per physical verification is taken into account at cost and recorded in the stores registers and a sum of Rs. NIL (P.Y. Rs. Nil) determined as the difference between the physical stock and book records, which stands absorbed in the value of raw materials and stores consumption account.
- f) Details of turnover, particulars of production, and opening balances of stock, receipts and closing stock of finished goods value are furnished in Annexure – II,

and raw materials consumed furnished in Note-26 Other additional notes / information (xiv).

- g) Number of employees were in receipt of remuneration, the aggregate of which was not less than Rs.60,00,000/- during the year or employed for the part of that year and who were in receipt of remuneration in which aggregate was not less than Rs.5,00,000/- per month - Nil (Previous Year : Nil)
- h) The Company has taken a New Group leave encashment scheme (NGLES) policy with the Life Insurance Corporation of India for future payment of employee's. The premium thereon has been so adjusted as to cover the liability in respect of all employees at the end of their future anticipated service with the Company, as per the actuarial valuation computed by LIC of India.
- i) There are trade receivables to the extent of Rs.38,18,152/- (net of provisions) which are older more than 3 years & are beyond the recovery period prescribed under the Limitation Act, 1963. The management has scrutinized all the debtor accounts & assessed wherever there is a bad or doubtful debt & suitable treatment is given into the books of account. However there are debtors having balances older than 3 years but the accounts either belongs to govt. or where the accounts are running, no provision/ write off is done.
- j) There is an advance with a supplier to the extent of Rs.11,71,038/- outstanding for more than 3 years & a suit have been filed by the company to recover. Though the amount is outstanding for more than 3 years & also disputed by the supplier, the company has files a suit to recover the same & is confident of full recovery.
- k) There are inventories older than 3 years for Raw material and Packing material & provision is made for the same though the same is usable in the normal business of the company & would fetch minimum the amount at which they are carried in books of account.
- l) The Physical stock and cash in hand as on 31.03.2020 is taken by Internal Auditor on 08.05.2020 & 11.05.2020 accordingly. due to lockdown (COVID-19)

Mysore Paints & Varnish Limited, Mysore

- m) The audited Financial Results are subject to review by the Comptroller & Auditor General of India under section 143(6) of the Companies Act, 2013.
- xxiv) Previous years figures have been regrouped, rearranged, reclassified and restated wherever necessary.

Signatures to the Notes to the Financial Statements 1 to 26 which form an integral part of the Financial Statements.

FOR AND ON BEHALF OF THE BOARD OF DIRECTORS

Sd/- (Dr. Chandrashekhara Doddamani) Managing Director DIN : 07918061	Sd/- (N.R. Jaganmatha) Director DIN : 07397768
---	--

As per our report of even date attached

For L.R. Prakash & Co.,
Chartered Accountants
Firm Reg No:002733S

Sd/-
(L.R. Prakash)
Partner
Membership No: 26654
UDIN: 20026654AAAACF8774

Place : Mysuru
Date : 22-07-2020

Place : Bengaluru
Date : 17-07-2020

MYSORE PAINTS & VARNISH LIMITED
Cash Flow statement for the year ended on 31st March 2020
CIN : U51434KA1947SGC000503

31-3-2020 ಕ್ಕೆ ಕೊನೆಗೊಂಡ ವರ್ಷಕ್ಕೆ ನಗದು ಅರಿವಿನ ವಿವರಣಾ ಪಟ್ಟಿ

(Figures in Rs.)

ARTICULARS/ವಿವರ	31-03-2020		31-03-2019	
A. Cash flow from Operating Activities				
Net profit before tax and extraordinary items		4,69,91,625		18,89,44,542
Adjustments for				
Add : Depreciation and amortization	10,55,347		9,78,297	
Add : Finance Cost	19,32,483		71,05,164	
Add : Provision for doubtful trade receivables, loans and advances				
Less : Interest Income	(3,53,92,638)		(2,96,35,825)	
Less : Rental Income from operating Lease	(9,83,675)		(9,63,600)	
Less : Net gain on foreign currency traslation	(66,493)			
		(3,34,54,975)		(2,25,15,964)
Operating profit before Working capital Changes		1,35,36,650		16,64,28,578
<i>Changes in Working Capital</i>				
Adjustments for (Increase)/Decrease in Operating Assets				
Inventories	3,34,89,602		1,66,94,138	
Trade receivables	13,93,75,231		(11,27,58,267)	
Short term loans & advances	(1,03,35,688)		(61,54,150)	
Long Term Loans and Advances	(21,851)		(6,800)	
Other Current Assets	(31,18,813)		(20,90,687)	
		15,93,88,481		(10,43,15,766)
Adjustments for (Increase)/Decrease in Operating Liabilities				
Trade payables	(2,18,62,768)		(4,17,64,858)	
Other Current Liabilities	(2,57,91,131)		3,76,75,638	
Other long term Liabilities	-		-	
Short term borrowings	(6,74,20,476)		2,94,61,401	
Long term Provisions	-		-	
Short Term Provision	(27,347)		7,80,628	
		(11,51,01,721)		2,61,52,810
		5,78,23,409		8,82,65,622
Cash flow from Extraordinary items	-		-	
Cash generated from operations		5,78,23,409		8,82,65,622
Direct tax Paid	(1,32,51,894)		(5,54,35,304)	
Reversal of Provision				
		-		-
Net cash flow from / (used in) operating activities (A)		4,45,71,515		3,28,30,319
B. Cash from investing activities				
Capital Expenditure on Fixed Assets	(17,43,175)		(4,83,906)	

Mysore Paints & Varnish Limited, Mysore

Rental income from operating Lease	9,83,675		9,63,600	
Interest received	3,53,92,638		2,96,35,825	
Net gain on foreign currency translation	66,493		-	
Cash flow from investing activities(B)		3,46,99,631		3,01,15,520
C .Cash from Financing Activities				
Dividend Paid	(31,24,040)		(31,18,919)	
Net Increase/ (Decrease)				
Working Capital Borrowings	-	-		
Finance Cost	(19,32,483)		(71,05,164)	
Share application money received/(Repaid)	-		(5,00,00,000)	
Corporate Dividend tax paid	-	-		
Cash flow/(used in)/ from financing activities(C)		(50,56,523)		(6,02,24,083)
Net Increase in Cash and Cash equivalent (A +B +C)		7,42,14,622		27,21,756
Cash and Cash Equivalent at the beginning of the year		45,21,91,010		44,94,69,254
Cash and cash equivalents at the end of the year		52,64,05,631		45,21,91,010

Note : Closing cash and cash equivalents includes a sum of Rs.6,46,601/- (PY Rs.6,40,936/-) of unclaimed dividend and a sum of Rs.45,56,690/- (PY Rs.84,20,390/-) as FD margin against Bank Guarantee

* Note: (a) The Cash Flow Statement has been prepared under the "Indirect Method" as set out in the AS-3 Cash Flow Statement issued by the ICAI

(b) Previous year's figure have been reclassified to confirm with the current year's presentation, where applicable

(c) These earmarked account balances with banks can be utilised only for the specific identified purposes.

In terms of our report attached

FOR AND ON BEHALF OF THE BOARD OF DIRECTORS

Sd/-

(Dr. Chandrashekhara Doddamani)

Sd/-

(N.R. Jaganmatha)

Managing Director

Director

As per our report of even date attached

DIN : 07918061

DIN : 07397768

For L.R. Prakash & Co.,

Chartered Accountants

Firm Reg No: 002733S

Sd/-

(L.R. Prakash)

Partner

Membership No: 26654

UDIN: 20026654AAAACF8774

Place : Mysuru

Date : 22-07-2020

Place : Bengaluru

Date : 17-07-2020

MYSORE PAINTS & VARNISH LIMITED, MYSORE
Annexure - I
Annexure to Statement of Profit & Loss Accounts for the year ended 31-03-2020
forming part of Accounts
31-03-2020ಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ವಿವರಣಾ ಪಟ್ಟಿಗೆ ಅನುಬಂಧ
Statement showing capacity utilisation

Sl. No. ಕ್ರ.ಸಂ.	Particulars ವಿವರಗಳು	CAPACITY PER ANNUM (Tonnes)		ACTUAL PRODUCTION (In Tonnes / KL)	
		Licensed ಪರವಾನಗಿ ಸಾಮರ್ಥ್ಯ (ಟನ್ನುಗಳಲ್ಲಿ / ಕಿಲೋ)	Installed ಪ್ರತಿಷ್ಠಾಪನಾ ಸಾಮರ್ಥ್ಯ ವಾರ್ಷಿಕವಾಗಿ (ಟನ್ನುಗಳಲ್ಲಿ / ಕಿಲೋ)	2019-20	2018-19
1.	Paints & Allied Products ಪೆಯಿಂಟ್ಸ್ ಮತ್ತು ಅಲೈಡ್ ಪ್ರಾಡಕ್ಟ್ಸ್	1000.000	800.000	262.057	332.951
2.	Duplicating Ink & Allied Products ಡೂಪ್ಲಿಕೇಟಿಂಗ್ ಇಂಕ್ ಮತ್ತು ಅಲೈಡ್ ಪ್ರಾಡಕ್ಟ್ಸ್	600.000	100.000	9.418	45.026
3.	Synthetic Resins ಸಿಂಥೆಟಿಕ್ ರೆಸಿನ್ಸ್	150.000	120.000	3.790	5.906
4.	Cement Paints & Dry Colours ಸಿಮೆಂಟ್ ಪೆಯಿಂಟ್ಸ್ ಮತ್ತು ಡ್ರೈ ಕಲರ್ಸ್	100.000	100.000	0.000	0.000
	Total /ಮೊತ್ತ	1850.000	1120.000	275.265	383.883

MYSORE PAINTS & VARNISH LIMITED, MYSORE
Annexure - II

Statement of Stock, Production, Sales (Gross) & Closing Stock of Finished Goods as on 31-03-2020 forming integral part of Accounts 31-03-2020ಕ್ಕೆ ಕೊನೆಗೊಂಡ ವರ್ಷಕ್ಕೆ ಉತ್ಪಾದಿತ, ಪ್ರಾರಂಭಿಕ ದಾಸ್ತಾನು ಉತ್ಪಾದನೆ, ವ್ಯಾಪಾರ ಒಟ್ಟು ಅಂತಿಮ ದಾಸ್ತಾನು ವಿವರಣಾ ಪಟ್ಟಿ

Sl. No. ಕ್ರ ಸಂ	Particulars/ವಿವರ ಉತ್ಪನ್ನಗಳು	Unit	Opening Balance ಪ್ರಾರಂಭಿಕ ಶಿಲ್ಕು	Receipts Quantity ಜಮಾ	Total Quantity ಮೊತ್ತ	Issue/Sales Quantity ನೀಡಿಕೆ / ವ್ಯಾಪಾರ	Closing Stock Quantity ಅಂತಿಮ ದಾಸ್ತಾನು	Value Of Sales (In Rupees) ಮೌಲ್ಯ ಒಟ್ಟು
1	Dry Distemper ಡ್ರೈ ಡಿಸ್ಟೆಂಪರುಗಳು	Kgs	-	-	-	-	-	-
2	Cement Paints ಸಿಮೆಂಟ್ ಪೆಂಟಿಂಗ್ಸ್	Kgs	-	-	-	-	-	-
3	Oil Bonded Distemper ಆಯಿಲ್ ಬೌಂಡ್ ಡಿಸ್ಟೆಂಪರ್	Kgs	-	-	-	-	-	-
4	Paint & Allied Products ಪೈಂಟ್ಸ್ ಮತ್ತು ಅಲೈಡ್ ಪ್ರಾಡಕ್ಟ್ಸ್	Kgs	10,845 (13,649)	1,79,909 (2,27,246)	1,90,754 (2,40,895)	1,73,660 (2,30,050)	17,094 (10,845)	3,62,12,986 (4,91,34,254)
5	BSC Sack Brand Ink ಬಿ.ಎಸ್.ಸಿ. ಇಂಕ್	Kgs	-	-	-	-	-	-
6	Indelible Ink ಅಳಿಸಲಾಗದ ಶಾಯಿ	CC	36,33,445 (19,605)	94,18,420 (4,50,26,215)	1,30,51,865 (4,50,45,820)	1,30,31,655 (4,14,12,375)	20,210 (36,33,445)	16,93,08,393 (54,60,19,179)
7	Sealing Wax ಸೀಲಿಂಗ್ ವ್ಯಾಕ್ಸ್	Kgs	0	6,751 (14,982)	6,751 (14,982)	6,557 (14,982)	194	19,72,701 (60,40,569)







8	Thinner ಥಿನ್ನರ್	Ltrs	363 (1,903)	75,397 (90,723)	75,760 (92,626)	73,628 (92,263)	2,132 (363)	74,47,492 (98,32,438)
9	Anti Rust Solution ಆಂಟಿರಸ್ಟ್ ಸಲ್ಯೂಷನ್	Ltrs	-	-	-	-	-	-
10	Stamp Pad Ink ಸ್ಟ್ಯಾಂಪ್ ಪ್ಯಾಡ್ ಇಂಕ್	Ltrs	-	-	-	-	-	-
11	Violet Sketch pen		35 (35)	29161 (78,495)	29196 (78,530)	29,106 (78495)	90 (35)	2,50,449 (6,38,412)
	Current Year		36,44,688	97,09,638	1,33,54,326	1,33,14,606	39,720	21,51,92,021 (61,16,64,852)

NOTE :



1. Previous year figures are indicated in brackets.
2. The above Quantitative Particulars are as per Central Excise Records and does not include stocks held at Depot.

OUR PRODUCTS

INDUSTRIAL COATINGS

-  2k Polyurethane Paint
-  Epoxy Paints
-  Chlorub & Chemical Resistant Paints
-  Aluminium Paints
-  Anti Corrosive Paints
-  Zinc Rich Primer & Coal Tar Epoxy Paints







DECORATIVE COATINGS

-  Mylac Synthetic Enamel
-  Brindavan Synthetic Enamel




WOOD POLISHES

-  Brindavan Alcoholic Polish

SPECIALITIES

-  Indelible Ink (Voter's Ink)
-  Road Marking Paint
-  Tioxide Stiff Paste
-  Sealing Waxes
-  Postal Stamp Cancellation Ink
-  Indelible Marker Pen (IMP)

PRIMERS

-  Wood & Cement Primers
-  Red Oxide Steel Primer
-  Zinc Chromate Redoxide & Yellow Primer

Mysore Paints & Varnish Limited, Mysore

ROUTE MAP TO AGM VENUE

NEW SAYAJI RAO ROAD

Mysore Paints & Varnish Limited, Mysore

Form No. MGT - 11

Proxy Form

[Pursuant to section 105(6) of the Companies Act, 2013 and Rule 19(3) of the Companies (Management and Administration) Rules, 2014)

CIN :	U51434KA1947SGC000503
Name of the Company :	Mysore Paints and Varnish Limited
Registered Office :	New Bannimantap, Mysuru - 570015, Karnataka.

Name of the member (s) :
Registered address :
Email Id :
Folio No. / Client Id :
DP ID :

I/We, being the holder (s) ofShares of the above named Company, hereby appoint

1.	Name :	
	Address :	
	E-mail ID :	
	Signature :	

Or failing him/her

2.	Name :	
	Address :	
	E-mail ID :	
	Signature :	

Or failing him/her

3.	Name :	
	Address :	
	E-mail ID :	
	Signature :	

as my / our proxy to attend and vote (on a poll) for me/us and on my / our behalf at the 74th Annual general meeting of the Company, to be held on the 25th day of September 2020 At 11.30 A.M. at the Registered Office of the Company and at any adjournment there of in respect of such resolutions as are indicated below:

Resolution No	Particulars
1.	Adoption of Financial Statements for the Financial Year ended on March 31,2020 and the Reports of the Board of Directors and Auditors thereon
2.	To declare Dividend of Equity Shares for the Financial Year ended on 31st March 2020
3.	To fix the remuneration payable to the Statutory Auditors of the Company

Signed on thisDay of2020

Signature of Member :

Signature of Proxy holder (s) :

Note : This form of proxy in order to be effective should be duly completed and deposited at the Registered office of the Company, not less than 48 hours before commencement of the Meeting.

Mysore Paints & Varnish Limited, Mysore



ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಅಖುಟೆಡ್, ಮೈಸೂರು
(ಕರ್ನಾಟಕ ಸರ್ಕಾರದ ಅಧೀನ ಉದ್ಯಮ)
ನ್ಯೂ ಬನ್ನಿಮಂಟಪ ಬಡಾವಣೆ, ಮೈಸೂರು - 570 015

31 ನೇ ಮಾರ್ಚ್ 2020 ಕ್ಕೆ ಕೊನೆಗೊಂಡ ಕಂಪನಿಯ ವಾರ್ಷಿಕ ಕಾರ್ಯನಿರ್ವಹಣೆ ಬಗ್ಗೆ ಸಂಕ್ಷಿಪ್ತ ವರದಿ.

1) ಸಂಕ್ಷಿಪ್ತ ನಿರೂಪಣೆ:


ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ನಿಯಮಿತವು 1937 ರಲ್ಲಿ ಸ್ಥಾಪನೆಗೊಂಡಿದ್ದು, 1947 ರಲ್ಲಿ ಕರ್ನಾಟಕ ಸರ್ಕಾರದ ಉದ್ಯಮಿಯಾಗಿ ಕಂಪನಿಗಳ ಕಾಯ್ದೆ ಪ್ರಕಾರ ನೋಂದಣಿಯಾಗುತ್ತದೆ. ಕಂಪನಿಯ ಒಟ್ಟು ಹೂಡಿಕೆ ಬಂಡವಾಳ ರೂ 103.65 ಲಕ್ಷ ಇದ್ದು, ಇದರ ಪೈಕಿ ಕರ್ನಾಟಕ ಸರ್ಕಾರದ ಪಾಲು ರೂ.94.73 ಲಕ್ಷಗಳಾಗಿದ್ದು, ಉಳಿಕೆ ಮೊತ್ತ ಸಾರ್ವಜನಿಕರಿಂದ ಹೂಡಲ್ಪಟ್ಟಿರುತ್ತದೆ. (31 ನೇ ಮಾರ್ಚ್ 2020 ರ ಅಂತ್ಯಕ್ಕೆ)

ಕ್ರಮ	ವಿವರಗಳು	2019-20	2018-19
1	ಕಂಪನಿಯ ಪ್ರಸಕ್ತ ವಹಿವಾಟಿನ ಸ್ಥಿತಿ		
	1. ವಹಿವಾಟು	2152.37	6122.27
	2. ಒಟ್ಟು ಖರ್ಚು	2050.41	4639.12
	3. ತೆರಿಗೆ ಮುಂಜಿನ ಲಾಭ	469.92	1889.45
2	ಒಟ್ಟು ಆಸ್ತಿಗಳು		
	1. ಸ್ಥಿರ ಆಸ್ತಿಗಳು (ನಿವ್ವಳ)	63.16	56.27
	2. ಮುಂದೂಡಿದ ಆಸ್ತಿಗಳ ತೆರಿಗೆ (ನಿವ್ವಳ)	7.74	7.77
	3. ಭೀಷಣವಧಿ ಸಾಲ ಮತ್ತು ಮುಂಗಡ	7.28	7.06
	4. ಜಾಲ್ತ ಆಸ್ತಿಗಳು	6605.58	7457.55
	ಒಟ್ಟು ಮೊತ್ತ	6683.76	7528.65
3	ಜಾಲ್ತ ಹೊಣೆಗಾರಿಕೆಗಳು		
	1. ಷೇರು ಬಂಡವಾಳ	103.65	103.65
	2. ಮುಡಿಪುಗಳು ಮತ್ತು ಹೆಚ್ಚಳಗಳು	6133.50	5827.37
	3. ಹಂಚುವಿಕೆಗೆ ಬಾಕಿಯಿರುವ ಷೇರು ಮನವಿ	-	-
	4. ಜಾಲ್ತಯಲ್ಲ ಇಲ್ಲದ ಹೊಣೆಗಾರಿಕೆಗಳು	8.03	8.03
	5. ಆಧಾರ ಸಹಿತ ಸಾಲಗಳು	74.67	748.87
	6. ಜಾಲ್ತ ದೇಣಿ/ಹವಣಿಕೆಗಳು	363.91	840.73
	7. ಮುಂದೂಡಿದ ತೆರಿಗೆ ಜವಾಬ್ದಾರಿ (ನಿವ್ವಳ)	-	-
	ಒಟ್ಟು ಮೊತ್ತ	6683.76	7528.65

ಅ) ಕಂಪನಿಯ ಕಾರ್ಯಚಟುವಟಿಕೆಗಳ ಬಗ್ಗೆ ಯೋಜನೆಗಳು:

1. ಕಂಪನಿಯು ಪ್ರಸಕ್ತ ಬಣ್ಣಗಳ ವಹಿವಾಟಿನ ಪ್ರವೃತ್ತಿಗಳಿಗನುಗುಣವಾಗಿ ಬಣ್ಣದ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಸತತವಾಗಿ ಕ್ರಮ ಕೈಗೊಂಡು, ಗ್ರಾಹಕರ ನಂಬಿಕೆಯನ್ನು ಕಾಯ್ದುಕೊಳ್ಳಲು ಪ್ರಯತ್ನವನ್ನು ಮಾಡಲಾಗಿದೆ.
2. ಕಂಪನಿಯು ಐ.ಎಸ್.ಒ 9001-2015 ಹಾಗೂ ಐ.ಎಸ್.ಒ 14001-2015 ಶ್ರೇಣೀಕೃತ ಪ್ರಮಾಣ ಪತ್ರವನ್ನು ಪಡೆದಿರುತ್ತದೆ.
3. ಕಂಪನಿಯು ಮುಖ್ಯವಾಗಿ ಕೈಗಾಲಿಕೆಗಳಲ್ಲಿ ಬಳಸುವ ಬಣ್ಣಗಳ ಮೇಲೆ ಗಮನಹರಿಸಿದ್ದು ಈಗಾಗಲೇ ಇವುಗಳ ಉತ್ಪಾದನೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
4. ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರುವತ್ತ ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
5. 2019-20 ನೇ ಸಾಲಿನಲ್ಲಿ ಎಲ್ಲಾ ಸಂಪನ್ಮೂಲಗಳನ್ನು ಉತ್ತಮ ಲೀಡಿಯಲ್ಲಿ ಬಳಸಲು ಕ್ರಮ ಕೈಗೊಳ್ಳಲಾಗಿದೆ.
6. ಕೇಂದ್ರ ಸರ್ಕಾರವು 2019-20 ನೇ ಸಾಲಿಗೆ **ಮಿ|| ಎಲ್.ಆರ್.ಪ್ರಕಾಶ್ & ಕಂಪನಿ**, ಮೈಸೂರು ರವರನ್ನು ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಿದ್ದು, ಅವರುಗಳ ಲೆಕ್ಕಪರಿಶೋಧನೆಯು ಪೂರ್ಣಗೊಂಡಿದ್ದು, ದಿನಾಂಕ 25.10.2020 ರಂದು ನಡೆದ 74 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಲೆಕ್ಕಪತ್ರಗಳು ಅನುಮೋದಿಸಲ್ಪಟ್ಟಿದೆ.
7. ಐದೇಶಗಳಿಂದ ಅಳಿಸಲಾಗದ ಶಾಖು ರಕ್ಷಿಸಿ ವಹಿವಾಟಿಗೆ ಸಂಬಂಧಪಟ್ಟಂತೆ ಕ್ರಮ ತೆಗೆದುಕೊಳ್ಳಲಾಗಿದೆ.
8. ಮಾರುಕಟ್ಟೆ ಜಾಲವನ್ನು ನೆರೆಹೊರೆಯ ರಾಜ್ಯಗಳಿಗೆ ವಿಸ್ತರಿಸಲು ಕ್ರಮ ವಹಿಸಲಾಗುತ್ತಿದೆ.
9. "ಇಂಡೆಲಿಬಲ್ ಮಾರ್ಕರ್ ಪೆನ್", (Indelible Ink Marker Pen) ಎಂಬ ನೂತನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು 'CSIR' ನ ಅಂಗಸಂಸ್ಥೆಯಾದ ನ್ಯಾಷನಲ್ ಫಿಜಿಕಲ್ ಲ್ಯಾಬೋರೇಟರಿ, (NPL) ನವದೆಹಲಿ, ಇವರಿಂದಲೇ "MoU" ಮಾಡಿಕೊಳ್ಳಲಾಗಿದ್ದು, ಸದರಿ ಉತ್ಪನ್ನದ "R&D" ಕೆಲಸ ಪ್ರಗತಿಯಲ್ಲಿದೆ.
10. ರಾಜ್ಯ ಸಭೆ, ವಿಧಾನಪರಿಷತ್ತಿನ (ಮೇಲ್ಮನೆ) ಚುನಾವಣೆಗಳಿಗೆ ಬೇಕಾದ "Ballot Marking Pen" ಗಳನ್ನು ಕಂಪನಿಯು ಅಭಿವೃದ್ಧಿ ಪಡಿಸಿ ಚುನಾವಣಾ ಆಯೋಗಕ್ಕೆ ಸರಬರಾಜು ಮಾಡಿದೆ.
11. ಕಂಪನಿಯು 2010-11 ಮತ್ತು 2015-16 ನೇ ಸಾಲಿನ ಆರ್ಥಿಕ ವರ್ಷಗಳಲ್ಲಿ " ಮುಖ್ಯಮಂತ್ರಿಗಳ ವಾರ್ಷಿಕ ರತ್ನ" ಪ್ರಶಸ್ತಿಗೆ ಭಾಜನವಾಗಿದೆ.

12. ಕಂಪನಿಯು ಪ್ರಸ್ತುತ ಇರುವ ಅಳಿಸಲಾಗದ ಶಾಯಿ ಬಾಟಲ್‌ಗಳ ವಿನ್ಯಾಸವನ್ನು ಅಭಿವೃದ್ಧಿಪಡಿಸಲು “National Institute of Design (NID)” ರವರೊಂದಿಗೆ “MoU” ಮಾಡಿಕೊಂಡಿದ್ದು, ಕಾರ್ಯ ಪ್ರಗತಿಯಿಲ್ಲುತ್ತದೆ.
13. ಕಂಪನಿಯ ವಿವಿಧ ವಿಭಾಗಗಳ ಸರಳೀಕರಣ/ಉತ್ತಮೀಕರಣಗಳನ್ನು ಕೈಗೊಳ್ಳಲಾಗಿದೆ.
14. 2019-20 ನೇ ಸಾಲಿಗೆ ಕಂಪನಿಯು ತನ್ನೆಲ್ಲಾ ಷೇರುದಾರರಿಗೆ ಶೇ 25 ರಷ್ಟು ಡಿವಿಡೆಂಡ್ ಘೋಷಿಸಿದ್ದು, ಇದರ ಪೈಕಿ ಕರ್ನಾಟಕ ಸರ್ಕಾರಕ್ಕೆ ರೂ 23.68 ಲಕ್ಷಗಳಷ್ಟು ಡಿವಿಡೆಂಡ್ ಮೊತ್ತವನ್ನು ಸದ್ಯದಲ್ಲೇ ಪಾವತಿಸಲಾಗುವುದು.



ವ್ಯವಸ್ಥಾಪಕ ನಿರ್ದೇಶಕರು
ಮೈಸೂರು ಪೆಂಟಾಂಟ್ ಅಂಡ್ ವಾರ್ನಿಷ್ ಆಫೀಸ್,
ಮೈಸೂರು



MYSORE PAINTS & VARNISH LIMITED.,
 (A Government of Karnataka Undertaking)
NEW BANNIMANTAP EXTENSION P.O, MYSORE-570 015

A BRIEF NOTE ON THE WORKING AFFAIRS OF MYSORE PAINTS AND VARNISH LTD., FOR THE PERIOD ENDED 31ST MARCH 2020.

A) BRIEF INTRODUCTION:

MYSORE PAINTS AND VARNISH LTD., a Government of Karnataka Undertaking established during the year 1937 and incorporated in the year 1947. The State Government hold shares to the extent of Rs. 94.73 lakhs out of the total paid-up capital of Rs.103.65 lakhs and the balance held by the public as at 31.03.2019.

(Rs. In Lakhs)

Sl.No.	Particulars	2019-20	2018-19
1	Sales (Gross)	2132.37	6122.27
2	Expenditure	2050.41	4639.12
3	Profit before Tax	469.92	1889.45
4	<u>TOTAL ASSETS:</u>		
	1) Fixed Assets (Net Block) (Tangible and Intangible)	63.16	56.27
	2) Deferred Tax Assets (Net)	7.74	7.77
	3) Long term Loans and Advances	7.29	7.06
	4) Current Assets	<u>6605.58</u>	<u>7457.55</u>
	TOTAL (Rs)	<u>6683.76</u>	<u>7528.65</u>
5	<u>TOTAL LIABILITIES:</u>		
	1) Share Capital (Paid-up)	103.65	103.65
	2) Reserves & Surplus	6133.50	5827.37
	3) Share Application money pending allotment	-	-
	4) Non Current Liabilities	8.03	8.03
	5) Secured Loans (Short Term Borrowings)	74.67	748.87
	6) Deferred Tax Liabilities	363.91	840.73
	7) Current Liabilities and Provisions	<u>-</u>	<u>-</u>
	TOTAL (Rs)	<u>6683.76</u>	<u>7528.65</u>

B.THE PLAN OF ACTION:

- 1) In order to cope up with the existing trends in paint business the company is making constant efforts to win the confidence of the customers.
- 2) The company has obtained ISO-9001-2015 and ISO 14001-2015 accreditation.
- 3) The company has focused on the production of industrial paints and action has been initiated to implement the same.
- 4) All efforts are being made to bring total transparency in the operations of the organization.
- 5) Optimum utilization of all the resources is considered on top priority for the year 2019-20.
- 6) The Government of India (C&AG) has appointed M/s. L R Prakash and Company, Mysuru as Statutory Auditors, for the year 2019-20. They have completed auditing within the stipulated time. The Accounts for the year 2019-20 was approved in the 74rd Annual General Meeting held on: 25.10.2020.
- 7) The Company is constantly making efforts to fetch export orders from various countries for Indelible Ink (Election Ink).
- 8) Marketing network is being extended to neighboring States.
- 9) The Company is developing "Indelible Ink Marker Pen" jointly with CSIR-NPL, New Delhi and MoU has been signed and the said R&D work is in progress.

- 10) The Company has developed and supplied "Ballot Marking Pens" "Rajya Sabha/Legislative Council Elections".
- 11) The Company has approached M/s National Institute of Design (NID), Ahmadabad to design and develop Indelible Ink Bottle and have entered into "MoU" and work is under progress.
- 12) The Company has been awarded TWICE the **Hon'ble Chief Minister's Ratna Award for Best Performance in the year 2010-11 and 2015-16**
- 13) Simplification/Improvements have been made in various division of the Company.
- 14) **The Company has declared 25% dividend for the financial year 2019-20 for their Shareholders and out of which, the dividend amount payable to Government of Karnataka is Rs 23.68 Lakh, which will be submitted to Government shortly.**

**Managing Director,
Mysore Paints and Varnish Ltd.,
Mysuru.**